

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ,  
ಸಿಟಿಎಸ್.ನಂ.4125/1 ಬಿ, ಗಣೇಶಮೂರ ರಸ್ತೆ, ಲಕ್ಷ್ಮೀಎಂಟ್,  
ಬೆಳಗಾವಿ-590 009(ಕನಾಡಾ)

## “ಸಾರ್ವಜನಿಕ ಮಾಹಿತಿಗೆ ಪ್ರಕಟಣೆ”


ಮಾಹಿತಿ ಹಕ್ಕು ಅಧಿನಿಯಮ 2005 ಪ್ರಕರಣ 4 (1) (ಬಿ)

ಅಡಿಯಲ್ಲಿ ಮಾಹಿತಿ ಪ್ರಕಟಣೆ – 2016-17

ದಿನಾಂಕ: 31.12.2019ರವರೆಗೆ

ಮಾಹಿತಿ ಹಕ್ಕು ನಿಯಮ 2005 ರಂತೆ  
4(1) ‘ಬಿ’ ರಂತೆ  
ವಿವರಗಳು

## ಸಂಸ್ಥೆಯ ಸಂಘರ್ಷನೆಯ ನ್ಯಾ



## ಭಾಗ-1

### ಸಂಘಟನೆ, ಪ್ರಕಾರ್ಯಗಳು ಮತ್ತು ಕರ್ತವ್ಯಗಳು

[ಸೆಕ್ಷನ್ 4(1)(ಬಿ)(ಿ)]

| ಕ್ರ.ಸಂ | ಸಂಘಟನೆಯ ಹೆಸರು   | ವಿಳಾಸ  | ಪ್ರಕಾರ್ಯಗಳು ಮತ್ತು ಕರ್ತವ್ಯಗಳು |
|--------|---|--|------------------------------|
| 1      | ನಿದೇಶಕರು,<br>ಎಸ್.ನಿಜಲಿಂಗಪ್ಪ ಶಕ್ತರೆ ಸಂಸ್ಥೆ,<br>ಬೆಳಗಾವಿ | ನಿದೇಶಕರ ಕಛೇರಿ,<br>ಎಸ್.ನಿಜಲಿಂಗಪ್ಪ ಶಕ್ತರೆ<br>ಸಂಸ್ಥೆ, ಸಿಟಿಎಸ್ ನಂ<br>4125/1ಬಿ, ಗಣೇಶಪೂರ<br>ರಸ್ತೆ, ಲಕ್ಷ್ಮಿ ಇಟೆಕ್ಸ್,<br>ಬೆಳಗಾವಿ-590 009 | ***                          |

#### \*\*\* ಸಂಸ್ಥೆಯ ಕಾರ್ಯಗಳು

- ಕಬ್ಬಿ ಹಾಗೂ ಶಕ್ತರೆ ಅಂಶ ಹೊಂದಿರುವ ಬೆಳಗಳು ಮತ್ತು ಶಕ್ತರೆ ಉದ್ದಿಮೆಯ ಉಪ ಉತ್ಪನ್ನಗಳ ಬೇಸಾಯ, ವ್ಯಾಪಾರ/ಉದ್ದಿಮೆಗೆ ಸಂಬಂಧಪಟ್ಟ ಸಂಶೋಧನೆ ಮತ್ತು ಇತರ ವೈಜ್ಞಾನಿಕ ಚಟುವಟಿಕೆಗಳನ್ನು ಮೌಲ್ಯಾದಿಸುವುದು, ಕೃಗೊಳ್ಳಲು ಅಥವಾ ಕೃಕೊಳ್ಳಲು ಸಹಾಯ ಮಾಡುವುದು.
- ಕಬ್ಬಿ ಮತ್ತು ಇತರ ಶಕ್ತರೆ ಅಂಶ ಹೊಂದಿರುವ ಬೆಳಗಳ ಬೇಸಾಯದ ಸಂಶೋಧನೆ ಕೃಗೊಳ್ಳಲು ಮತ್ತು ಇತರ ಸಂಶೋಧನೆಗಳನ್ನು ಮಾಡುವುದು.
- ವಿವಿಧ ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಉದ್ದಿಮೆಗೆ ಒಳತೆಗೆಯ ಕಬ್ಬಿನ ಸುಧಾರಿತ ತಳಿಗಳ ಆಯ್ದು ಮತ್ತು ಸಂಸ್ಕರಣೆ ಮಾಡುವುದು.
- ಕಬ್ಬಿನ ನಾಟಿ ಹಾಗೂ ಕುಳಿ ಕಬ್ಬಿನ ಬೆಳಗಳ ಸುಧಾರಣೆ, ನಿರ್ವಹಣೆ ಮತ್ತು ಸಂರಕ್ಷಣೆ ವಿಷಯಗಳ ಮೂಲ ಹಾಗೂ ಪ್ರಾಯೋಗಿಕ ಸಂಶೋಧನೆಗಳನ್ನು ನಡೆಸುವುದು.
- ಮಣಿನ ಆರೋಗ್ಯ ಸುಧಾರಣೆ ಮತ್ತು ಸ್ಥಿರ ಕೃಷಿಗಾಗಿ ಸಮಗ್ರ ಮೋಷಕಾಂಶಗಳ ನಿರ್ವಹಣೆಯ ಕ್ರಮಗಳನ್ನು ಕೃಗೊಳ್ಳಲು ಮೋಷಕಾಂಶವುಳ್ಳ ಸಾವಯವ ವಸ್ತುಗಳು/ಬೆಳಿ ತ್ಯಾಜ್ಯ ಪದಾರ್ಥಗಳನ್ನು ಅಭಿವೃದ್ಧಿಪಡಿಸುವುದು.
- ಸಮಗ್ರ ಕೀಟ ಹಾಗೂ ರೋಗಗಳ ನಿರ್ವಹಣೆಯ ಪದ್ಧತಿಗಳನ್ನು ಜೀವಿಕ ನಿಯಂತ್ರಣಕ್ಕೆ ಒತ್ತು ನೀಡಿ ಅಭಿವೃದ್ಧಿಪಡಿಸುವುದು.
- ರೋಗ ರಹಿತ ಸುಧಾರಿತ ಕಬ್ಬಿನ ತಳಿಗಳನ್ನು ಉತ್ಪಾದನೆ ಮಾಡಿ ವಿತರಣೆ ಮಾಡುವುದು.

8. ಕಬ್ಬಿನ ಬೇಸಾಯ ಶಾಸ್ತ್ರದ ಹೆಚ್ಚಿನ ಸಮರ್ಥತೆ, ಉತ್ಪಾದನೆ ವೆಚ್ಚದಲ್ಲಿ ಕಡಿತ ಮತ್ತು ಕೂಲಿ ಆಳಗಳ ಲಭ್ಯತೆ ಕೊರತೆಯನ್ನು ಹೋಗಲಾಡಿಸಲು ಉಪಕರಣ ಹಾಗೂ ಯಂತ್ರೋಪಕರಣಗಳನ್ನು ತಯಾರಿಸಿ ಮೌಲ್ಯಮಾಪನ ಮಾಡುವುದು.
9. ಕಬ್ಬಿನ ವೈವಿಧ್ಯಕರಣ ಕೃಗೋಳ್ಜ್ಯವುದು ಮತ್ತು ಕಬ್ಬಿನ ಹಾಗೂ ಸಕ್ಕರೆ ಉದ್ದಿಮೆಯ ಮೌಲ್ಯವನ್ನು ಉಪಯೋಗಿಸುವುದು.
10. ಕಟ್ಟಾವಿನ ಮುನ್ನ ಹಾಗೂ ತದನಂತರ ಆಗುವ ಹಾನಿಗಳನ್ನು ಕಡಿಮೆಗೊಳಿಸುವ ನಿರ್ವಹಣಾ ತಂತ್ರಗಳನ್ನು ಅಭಿವೃದ್ಧಿಪಡಿಸುವುದು.
11. ತಾಂತ್ರಿಕ-ಆರ್ಥಿಕ ಸಮರ್ಥತೆಯನ್ನು ಕಬ್ಬಿನ ಬೇಸಾಯ ಹಾಗೂ ಸಕ್ಕರೆ ಉದ್ದಿಮೆಯಲ್ಲಿ ತರಲು ಪರಿಣಾಮಕಾರಿ ತಾಂತ್ರಿಕತೆ ವರ್ಗಾವಣೆ, ಸಲಹೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳನ್ನು ಅಭಿವೃದ್ಧಿಪಡಿಸುವುದು.
12. ಕಬ್ಬಿ, ಸಕ್ಕರೆ ತಂತ್ರಜ್ಞಾನ, ಸಕ್ಕರೆ ಅಭಿಯಂತರ, ಸಕ್ಕರೆ ಉದ್ದಿಮೆಯ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ವಿಷಯಗಳ ತರಬೇತಿ ನೀಡುವುದು ಮತ್ತು ಸಂಸ್ಥೆಯು ಉಚಿತವೆನಿಸಿದ್ದಲ್ಲಿ ಹೊಸ ಕೋಸರ್‌ಗಳನ್ನು ಸಕ್ಕರೆ ಹಾಗೂ ಅದಕ್ಕೆ ಸಂಬಂಧಿತ ಉದ್ದಿಮೆಯಲ್ಲಿ ನಿರತರಾಗಿರುವ ಜನರಿಗೆ ಪರೀಕ್ಷೆಗಳನ್ನು ನೇರವೇರಿಸಿ ಪದವಿ ಮತ್ತು ಡಿಪ್ಲೋಮಾ ಮತ್ತು ಇತರ ಶೈಕ್ಷಣಿಕ ವೈಲಕ್ಷಣ್ಯಗಳು ಹಾಗೂ ಗೌರವ ಪ್ರಶಸ್ತಿಗಳನ್ನು ನೀಡುವುದು.
13. ಕಬ್ಬಿನ ಅನ್ವಯಿಕ ಸಂಶೋಧನೆಗಳನ್ನು ಸಕ್ಕರೆ ಕಾರ್ಬಾನೆಗಳ ಆವರಣದಲ್ಲಿ ಹಾಗೂ ಸಂಸ್ಥೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಕೃಗೋಳ್ಜ್ಯವುದು.
14. ಅತೀ ವೇಗದಲ್ಲಿ ಸಕ್ಕರೆ ಕಾರ್ಬಾನೆಗಳಿಗೆ ಮತ್ತು ರ್ಯಾತರಿಗೆ ಪರಿಣಾಮಕಾರಿ ಮತ್ತು ಉಪಯುಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿ ಪ್ರತಿ ಎಕರೆ ಇಳುವರಿಯನ್ನು ಹೆಚ್ಚಿಸುವುದು ಮತ್ತು ವೇಗದಲ್ಲಿ ಕಬ್ಬಿ ಅಭಿವೃದ್ಧಿ ಚಟುವಟಿಕೆಗಳನ್ನು ಕಾರ್ಬಾನೆಯ ಆವರಣದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸುವುದು.
15. ಕಬ್ಬಿನ ಹಾಗೂ ಇತರ ಸಕ್ಕರೆ ಅಂಶವ್ಯಳ್ಳ ಬೆಳೆಗಳ, ಸಕ್ಕರೆ, ಉಪಪದಾರ್ಥಗಳ ಮತ್ತು ಇವುಗಳಿಂದ ಉತ್ಪಾದನೆಯಾದ ಇತರ ಪದಾರ್ಥಗಳ ವೆಚ್ಚ, ಬೆಲೆ ಮತ್ತು ಮಾರುಕಟ್ಟೆಯ ಅಧ್ಯಯನಕ್ಕೆ ಮೌಲ್ಯತಾಃಾಹಿಸುವುದು.
16. ಖಂಡಸಾರಿ ಹಾಗೂ ಬೆಲ್ಲದ ತಯಾರಿಕೆಯನ್ನು ಹೆಚ್ಚಿನ ಸಮರ್ಥತೆ, ಹಾನಿ ಕಡಿಮೆಗೊಳಿಸಿ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ ಉತ್ಪಾದನೆಯನ್ನು ಹೆಚ್ಚಿಸುವ ಅಧ್ಯಯನ ಮೌಲ್ಯತಾಃಾಹಿಸುವುದು.
17. ಕಾರ್ಬಾನೆಗಳ ಆವರಣದಲ್ಲಿ ಹೆಚ್ಚಿನ ಇಳುವರಿ ಮತ್ತು ಗುಣಧರ್ಮ ಹೊಂದಿರುವ ಕಬ್ಬಿನ ಉತ್ಪಾದನೆ ಬೆಳೆಸುವ ರೀತಿ ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸುವುದು.

## ಭಾಗ-2

**ಅಧಿಕಾರಿಗಳ ಮತ್ತು ನೋಕರರ ಕರ್ತವ್ಯಗಳು ಮತ್ತು ತೀವ್ರಾನ ಕ್ಷೇಗೊಂಡ ಕಾರ್ಯವಿಧಾನ**

**[ಸೆಕ್ಷನ್ 4(1)(ಬಿ)(ii)]**

| ಕ್ರಿಯೆ ಸಂಖ್ಯೆ | ಅಧಿಕಾರಿ / ಸಿಬ್ಬಂದಿಯ ಹೆಸರು<br>ಶ್ರೀಯುತರಾದ | ಹುದ್ದೆ   | ವಹಿಸಲಾದ ಕಾರ್ಯಗಳು / ಅಧಿಕಾರ   |
|---------------|---|--|---|
| ಅ             | ನಿರ್ದೇಶಕರು                              |  |   |
| 1             | ಡಾ. ಆರ್. ಬಿ. ಶಾಂಡಗಾವೆ                   | ನಿರ್ದೇಶಕರು                                     | <p>ಮಾನ್ಯ ನಿರ್ದೇಶಕರು ಸಂಸ್ಥೆಯ ಆಡಳಿತಾತ್ಮಕ ಮುಖ್ಯಸ್ಥರಾಗಿದ್ದು, ಸಂಸ್ಥೆಯ ಸಂಪೂರ್ಣ ಚಟುವಟಿಕೆಗಳ ನಿರ್ವಹಣೆ, ನಿಯಂತ್ರಣೆ ಹಾಗೂ ಅಧಿಕೃತವಾಗಿ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ.</p> <p>ಕೆಲವು ಮುಖ್ಯ ಅಧಿಕಾರಗಳು ಮತ್ತು ಚಟುವಟಿಕೆಗಳು ಈ ಕೆಳಗಿನಂತಿವೆ.</p> <ol style="list-style-type: none"> <li>ಕಬ್ಬಿ ಮತ್ತು ಸಕ್ಕರೆ ಉದ್ದಿಮೆಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ.</li> <li>ಕಬ್ಬಿ ಮತ್ತು ಸಕ್ಕರೆ ಉದ್ದಿಮೆಗೆ ಸಂಬಂಧಿಸಿದಂತೆ ವಿಚಾರ ಸಂಕೀರಣ, ತರೆಬೇತಿ ಲಿಬಿರ, ಕಾರ್ಯಾಗಾರ, ಚಚಾರ್ಗೋಷ್ಠಿಗಳನ್ನು ಸಂಸ್ಥೆಯ ವರ್ತಿಯಿಂದ ಆಯೋಜಿಸುವುದು.</li> <li>ಸಂಸ್ಥೆಯ ಜಾಫನ್ ಪತ್ರದಾಯಿಲ್ ಸಂಸ್ಥೆಯ ಆಡಳಿತಾತ್ಮಕ ಹಾಗೂ ಇತರ ಚಟುವಟಿಕೆಗಳನ್ನು ನಿರ್ವಹಿಸುವುದು.</li> <li>ಸಂಸ್ಥೆಯ ಆಡಳಿತ ಮಂಡಳ ಸಭೆಯ ನಿರ್ವಹಣೆಗಳನ್ನು ಕಾರ್ಯ ರೂಪಕ್ಕೆ ತರುವುದು.</li> <li>ಕಬ್ಬಿ/ ಸಕ್ಕರೆ/ ಮದ್ದಸಾರ ಕುರಿತಾದ ವಿಚಾರ ಗೋಷ್ಠಿಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಂಸ್ಥೆಯನ್ನು ಪ್ರತಿನಿಧಿಸುವುದು.</li> <li>ಸಂಸ್ಥೆಯ ಒಟ್ಟಾರೆ ಕೆಲಸಗಳ ಮೇಲ್ಮೈಚಾರಣೆ.</li> <li>ನಿರ್ದೇಶಕರು ಸಂಸ್ಥೆಯ ಆಡಳಿತ ಮಂಡಳ ಸಭೆಯ ಸದಸ್ಯ ಕಾರ್ಯದರ್ಶಿಗಳಾಗಿದ್ದು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಸಭೆಗೆ ಪ್ರಸ್ತಾಪನೆ ಮಾಡುವುದು.</li> </ol> |
| ಆ             | ಆಡಳಿತ ವಿಭಾಗ                             |  |   |
| 1             | ಶ್ರೀ. ರಮೇಶ ಎಂ. ಹನಸಿ                     | ವ್ಯವಸ್ಥಾಪಕರು ಹಾಗೂ<br>ನಿರ್ದೇಶಕರ<br>ಆಧುನಿಕ ಕಾರ್ಯ | <ol style="list-style-type: none"> <li>ಸಂಸ್ಥೆಯ ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಹಾಗೂ ಸಂಪರ್ಕ.</li> <li>ಸಂಸ್ಥೆಯ ಕಾರ್ಯ ಚಟುವಟಿಕೆಗಳ ನಿರ್ವಹಣೆಗಾಗಿ ವಾರ್ಷಿಕ ಯೋಜನೆಗಳು ಹಾಗೂ ಅಂದಾಜು ವೆಚ್ಚಗಳ ತಯಾರಿಕೆ.</li> </ol>  |

|   |                                |  |  |
|---|--------------------------------|--|--|
|   |                                |  | <p>3. ಸಂಸ್ಥೆಯ ಆಡಳಿತಾತ್ಮಕ ಹಾಗೂ ಸಿಬ್ಬಂದಿಗಳ ವೃಷ್ಟಿಕ ಕಡತಗಳ ನಿರ್ವಹಣೆ.</p> <p>4. ಸಂಸ್ಥೆಯ ಆಡಳಿತ ಮಂಡಳ ಹಾಗೂ ವಾರ್ಷಿಕ ಸರ್ವಸಾಧಾರಣೆ ಸಭೆಗಳ ವಿವರ ಸೂಚಿ/ನಡುವಳಿಗಳ ಪ್ರಸ್ತಾಪನೆ.</p> <p>5. ನಿರ್ದೇಶಕರ ಆಪ್ತುಕಾರ್ಯದರ್ಶಿಗಳ ಯಾಗಿ ಕಾರ್ಯನಿರ್ವಹಣೆ.</p> <p>6. ಸಂಸ್ಥೆಯ ಸಿಬ್ಬಂದಿಗಳ ಮಾಸಿಕ ಕೆಲಸದ ವಿವರ.</p> <p>7. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</p>  |
| 2 | ಶ್ರೀ. ಪಿ.ಪಿ ದಂಡಾವತಿ            | ಲೆಕ್ಕಪತ್ರ ವ್ಯವಸ್ಥಾಪಕರು (ಗುತ್ತಿಗೆ ಆಧಾರದ ಮೇರೆಗೆ) | <p>1. ಸಂಸ್ಥೆಯ ಲೆಕ್ಕಪತ್ರ ವ್ಯವಹಾರಗಳ ನಿರ್ವಹಣೆ.</p> <p>2. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</p>   |
| 3 | ಶ್ರೀ. ಪರಗೋಡಾ ಎನ್. ಉಗಾರ         | ಬಹುಪರಿಣಿತರು ಸಹಾಯಕರು                            | <p>1. ಆವಕ ಮತ್ತು ಜಾವಕ ಮಸ್ತಕಗಳ ನಿರ್ವಹಣೆ.</p> <p>2. ಡಾಟಾ ಎಂಟ್, ಬ್ಯಾಂಕ್ ಕಾರ್ಯ, ಸಭಾಂಗಣ, ಗ್ರಂಥಾಲಯ, ಶಿಕ್ಷಣ ನಿಲಯ, ಕಾನ್ಸ್ ರೂಂಗಳ ನಿರ್ವಹಣೆ.</p> <p>3. ಸಂಸ್ಥೆಯ ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಹಾಗೂ ಸಂವಹನೆ.</p> <p>4. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</p>  |
| 4 | ಶ್ರೀಮತಿ. ಎ. ಎಸ್. ಅಚ್ಚನಾ ಶೆಟ್ಟಿ | ಶೈಕ್ಷಣಿಕಿಗಾರರು                                 | ಸದರಿ ಇವರು ಆಯುಕ್ತರು ಕಬ್ಬಿ ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಕಾರ್ಯಾಲಯದಲ್ಲಿ ನಿಯೋಜನೆ ಮೇರೆಗೆ ಶೈಕ್ಷಣಿಕಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   |
| ಇ | ಕೃಷಿ ವಿಭಾಗ                     |  |  |
| 1 | ಶ್ರೀ. ನಿಂಗಪ್ಪ ಆರ್. ಯಕ್ಕೇಲಿ     | ಮುಖ್ಯಸಭೆ, ಕೃಷಿ ವಿಭಾಗ                           | <p>1. ಸಂಸ್ಥೆಯ ಎಲ್ಲ ಕೃಷಿ ಚಟುವಟಿಕೆಗಳ ಮೇಲ್ಮೈಚಾರಣೆ ಮಾಡುವುದು.</p> <p>2. ಕಬ್ಬಿ ಬೇಸಾಯ ಪುರಿತಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು.</p> <p>3. ಸಕ್ಕರೆ ಕಾರ್ಬಾನೆಗಳ ಕ್ಷೇತ್ರ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.</p> <p>4. ಸಂಸ್ಥೆಯ ಫಾರ್ಮಾಗಳಲ್ಲಿ ತಾಪಕಗಳ ಅಭಿವೃದ್ಧಿ ಕೆಲಸದ ಮೇಲ್ಮೈಚಾರಣೆ ಮಾಡುವುದು.</p> <p>5. ಸಂಸ್ಥೆಯ ಫಾರ್ಮಾನ ತಾಪಕಗಳಲ್ಲಿ ಬೆಳೆಯನ್ನು ಬೆಳೆದು ಪ್ರಯೋಗ ಕೈಗೊಳ್ಳುವುದು.</p> <p>6. ಸಂಸ್ಥೆಯ ಎಲ್ಲ ತಾಪಕಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಗೊಬ್ಬರಗಳನ್ನು ಹಾಪುವುದು.</p> <p>7. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</p> |
| 1 | ಶ್ರೀ. ರಾಚಪ್ಪ. ಬಿ. ಸುತಗುಂಡಿ     | ಸಹಾಯಕ ಪ್ರಾಧ್ಯಾಪಕರು (ಬೇಸಾಯಶಾಸ್ತ್ರ)              | <p>1. ಕಬ್ಬಿ ಬೇಸಾಯ ಪುರಿತಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು.</p>  |

|   |                         |  |  |
|---|-------------------------|--|--|
|   |                         |  | <ol style="list-style-type: none"> <li>2. ಸಕ್ಷರೆ ಕಾರ್ಬಾನೆಗಳ ಕ್ಷೇತ್ರ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲುವುದು.</li> <li>3. ಸಂಸ್ಥೆಯ ಫಾರ್ಮಾಗಳಲ್ಲಿ ತಾಪಗಳ ಅಭಿವೃದ್ಧಿ ಕೆಲಸ ಮಾಡುವುದು.</li> <li>4. ಸಂಸ್ಥೆಯ ಫಾರ್ಮಾನ ತಾಪಗಳಲ್ಲಿ ಬೆಳೆಯನ್ನು ಬೆಳೆದು ಪ್ರಯೋಗ ಕೈಕೊಳ್ಳಲುವುದು.</li> <li>5. ಸಂಸ್ಥೆಯ ಎಲ್ಲ ತಾಪಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಗೊಬ್ಬರಗಳನ್ನು ಹಾಕುವುದು.</li> <li>6. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol>   |
| 2 | ಡಾ. ಮಂಜನಾಥ ಚೌರಾಜ್       | ಸಹಾಯಕ ಪ್ರಾಧ್ಯಾಪಕರು<br>(ಕೃಷಿ ಕೇಟಾಸ್ಟ್)                    | <ol style="list-style-type: none"> <li>1. ಕೃಷಿ ಕೇಟಾಸ್ಟದ ಪುರಿತಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೃಗೊಳ್ಳಲುವುದು.</li> <li>2. ಸಂಸ್ಥೆಯ ಹಮ್ಮಿಕೊಳ್ಳಲು ಕೃಷಿ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದು.</li> <li>3. ಸಂಸ್ಥೆಯ ಫಾರ್ಮಾಗಳಿಗೆ ಕನಿಷ್ಠ 15 ದಿನಗಳಗೊಮ್ಮೆ ಭೇಟಿ ನೀಡಿ ಕೇಟಾಗಳ ಬಗ್ಗೆ ನಿರ್ದೇಶಕರಿಗೆ ವರದಿ ನೀಡುವುದು.</li> <li>4. ಸಕ್ಷರೆ ಕಾರ್ಬಾನೆಗಳಲ್ಲಿ ಕಬ್ಜಿನ ಬೆಳೆಯಲ್ಲಿ ಕೆಟಿ ಮತ್ತು ರೋಗಗಳ ಪುರಿತಂತೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲುವುದು.</li> <li>5. ಕಬ್ಜಿ ಬೆಳೆಗಾರರ ತಾಪಗಳಿಗೆ ಭೇಟಿ ನೀಡಿ ಬೆಳೆಗಳಿಗೆ ತಗುಲಿರುವ ರೋಗಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದು.</li> <li>6. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol> |
| 3 | ಶ್ರೀ. ಸಚಿನ ಸಿ. ಘಟಕಾಂಬಳ್ | ಕಬ್ಜಿ ಅಭಿವೃದ್ಧಿ ವಿಸ್ತರಣೆ<br>ಅಧಿಕಾರಿ/ ಫಾರ್ಮಾ<br>ಮ್ಯಾನೇಜರ್ | <ol style="list-style-type: none"> <li>1. ಸಂಸ್ಥೆಯ ಕೃಷಿ ವಿಭಾಗ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಫಾರ್ಮಾ ಕೆಲಸಗಳಲ್ಲಿ ಭಾಗಿಯಾಗುವುದು.</li> <li>2. ಸಂಸ್ಥೆಯ ಫಾರ್ಮಾನ ಎಲ್ಲ ತಾಪಗಳಲ್ಲಿ ಕಳೆ ನಿರ್ವಹಣೆ, ಕಬ್ಜಿ ಬೆಳೆಗೆ ನೀರಾವರಿ ಕಲ್ಪಿಸುವುದು ಹಾಗೂ ತಾಪಗಳಿಗೆ ನಾಮಫಲಕಗಳನ್ನು ಅಳವಡಿಸುವುದು.</li> <li>3. ದುರ್ಬಾಡತಾಹಮೂರ ಫಾರ್ಮಾಗೆ ಅವಶ್ಯವಿರುವ ಗೊಬ್ಬರ ಹಾಗೂ ಕಬ್ಜಿ ಬೆಳೆಗೆ ಅವಶ್ಯವಿರುವ ಇತರ ಪರಿಕರಗಳನ್ನು ಖರೀದಿಸುವುದು ಹಾಗೂ ದಾಸ್ತಾನು ವಹಿ ನಿರ್ವಹಿಸುವುದು.</li> <li>4. ದ್ವೇಷಂದಿನ ಬೆಳೆ ವರದಿ ತಯಾರಿಸುವುದು.</li> <li>5. ಫಾರ್ಮಾನ ಎಲ್ಲ ಚಟುವಟಿಕೆಗಳನ್ನು ನಿರ್ವಹಿಸುವುದು.</li> <li>6. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol>   |
| 4 | ಶ್ರೀ. ಮಹೇಶ ಎ. ಪಾಟೀಲ್    | ಪ್ರಯೋಗಾಲಯ  | <ol style="list-style-type: none"> <li>1. ಸಂಸ್ಥೆಯ ಸಕ್ಷರೆ ತಂತ್ರಜ್ಞಾನ ಹಾಗೂ ಇತರ</li> </ol>  |

|   |  |                 |  |
|---|--|-----------------|--|
|   | ರಾಜ್ಯ ಪ್ರಾಧಿಕಾರದ ವಿಭಾಗದ ಕೆಲಸಗಳ ಪರಿತಂತೆ ಸಂಖ್ಯೆಯನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿಪುದು.  |                 |  |
|   | <ol style="list-style-type: none"> <li>2. ರಾಜ್ಯದ ಎಲ್ಲ ಸಕ್ಷರೆ ಕಾರ್ಯಾನೇಗಳಿಂದ ಕಬ್ಬಿನುರಿಸಿದ ವರದಿಯನ್ನು ಪಡೆದು ಅದನ್ನು ಕೋಣಿಕರಿಸಿ ನಿರ್ದೇಶಕರಿಗೆ ಸಲ್ಲಿಸುವುದು.</li> <li>3. ಸಕ್ಷರೆ ಹಾಗೂ ಸಂಬಂಧಿಸಿದ ವಿಷಯಗಳಿಗೆ ಪ್ರಯೋಗಾಲದಲ್ಲಿ ವಿಶ್ಲೇಷಣೆ ಮಾಡಿ ವರದಿನೀಡುವುದು.</li> <li>4. ರಾಷ್ಟ್ರೀಯ ಸಕ್ಷರೆ ಸಂಸ್ಥೆ, ಕಾನ್ಸರ್ವಿಂಗ್ ಸಕ್ಷರೆ ನಮೂನೆಗಳನ್ನು ತರಿಸಿ ರಾಜ್ಯದ ಸಕ್ಷರೆ ಕಾರ್ಯಾನೇಗಳಿಗೆ ಪೂರ್ವಿಸುವುದು.</li> <li>5. ಪ್ರಯೋಗಾಲಯದ ಎಲ್ಲ ಉಪಕರಣಗಳನ್ನು ಸುಸಜ್ಜಿತವಾಗಿ ಇಡುವುದು.</li> <li>6. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol> |                 |  |
| 5 | ಶ್ರೀ ನಂದೇಪ್ಪ ಸೂರ್ಯಪಂತಿ   | ಕ್ಷೇತ್ರ ಸಹಾಯಕರು | <ol style="list-style-type: none"> <li>1. ಸಂಸ್ಥೆಯ ಫಾರ್ಮಸಿಗಳಲ್ಲಿ ತಾಪಕಗಳ ಅಭಿವೃದ್ಧಿ ಕೆಲಸ ಮಾಡುವುದು.</li> <li>2. ಸಂಸ್ಥೆಯ ಫಾರ್ಮಸಿನ ತಾಪಕಗಳಲ್ಲಿ ಬೆಳೆಯನ್ನು ಬೆಳೆದು</li> <li>3. ಸಂಸ್ಥೆಯ ಎಲ್ಲ ತಾಪಕಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಗೊಬ್ಬರಗಳನ್ನು ಹಾಕುವುದು.</li> <li>4. ದೃಂಢತಾ ಬೆಳೆ ವರದಿ ತಯಾರಿಸುವುದು.</li> <li>5. ಫಾರ್ಮಸಿನ ಎಲ್ಲ ಉಪಕರಣಗಳನ್ನು ಸುಸಜ್ಜಿತವಾಗಿ ಇಡುವುದು.</li> <li>6. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol> |

### ಭಾಗ-3

## ಮೇಲ್ಮೈಚಾರಣೆ ಮಾರ್ಗಗಳು ಮತ್ತು ಉತ್ತರ ದಾಯಿತ್ವಪೂರ್ವ ಸೇರಿದಂತೆ ತೀವ್ರಾನ ಕೈಗೊಳ್ಳುವಾಗ ನೀತಿ-ನಿಯಮಗಳ ವಿವರಗಳು

[ಸಿಕ್ಕನ್ ನಂ 4(1)(ಬಿ)(iii)]

ಸಂಸ್ಥೆಯು ಕನಾಂಟ್‌ಕ ಸಂಖ್ಯೆಗಳ ನೋಂದಣಿ ಕಾಯ್ದು 1960 ರಡಿಯಲ್ಲಿ ಸ್ಥಾಪಿತವಾಗಿದ್ದು, ಸಂಸ್ಥೆಯ ಜಾಲಾಪನಾ ಪತ್ರದಿಯಲ್ಲಿ ಸಮಧಾ ಆಡಳಿತ ನಿರ್ವಹಣೆಗಾಗಿ ಸಂಸ್ಥೆಗೆ ತನ್ನದೇ ಆಡಳಿತ ಮಂಡಳಿಯನ್ನು ರಚಿಸಲಾಗಿರುತ್ತದೆ. ಈ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪದನಿರ್ಮಿತ್ಯ ರಾಜ್ಯ ಸರ್ಕಾರದ ಸಕ್ಷರೆ ಸಚಿವರು ಇರುತ್ತಾರೆ ಹಾಗೂ ಉಪಾಧ್ಯಕ್ಷರಾಗಿ ಖಾಸಗಿ ಹಾಗೂ ಸಹಕಾರಿ ವಲಯದ ಚುನಾಯಿತ ಪ್ರತಿನಿಧಿಗಳು ಇರುತ್ತಾರೆ, ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಪರಿಣಿತರು ಮತ್ತು ಸಕ್ಷರೆ ಕಾಶಾನನೆಗಳ ಚುನಾಯಿತ ಸದಸ್ಯರುಗಳು ಹೀಗೆ ಒಟ್ಟು 21 ಆಡಳಿತ ಮಂಡಳಿ ಸದಸ್ಯರಿರುತ್ತಾರೆ.

| ಅ.ನಂ | ಅಧಿಕಾರಿ/ಸದಸ್ಯರ ಹೆಸರು ಮತ್ತು ಮದ್ದತ್ತ  | ಹೆದ್ದೆ      |   |
|------|---|-------------|---|
| 1    | ಸನ್ನಾನ್ಯಾಸ ಸಕ್ಷರೆ ಸಚಿವರು ಹಾಗೂ ಅಧ್ಯಕ್ಷರು,<br>ಎಸ್. ನಿಜಲಿಂಗಪ್ಪ ಸಕ್ಷರೆ ಸಂಸ್ಥೆ, ಬೆಳಗಾವಿ,<br>ಕೊತಡಿ ಸಂಖ್ಯೆ 344, 3ನೇ ಮಹಡಿ,<br>ವಿಧಾನ ಸೌಧ, ಅಂಚೇಡ್ಕರ್ ಏಂಡ್,<br>ಬೆಂಗಳೂರು-560 001. | ಅಧ್ಯಕ್ಷರು   | ದೂರವಾಣಿ ಸಂ.: 080- 22033426<br>ಫೋನ್: ಇಮೇಲ್: <a href="mailto:min-sugar@karnataka.gov.in">min-sugar@karnataka.gov.in</a>   |
| 2    | ಶ್ರೀ ವೆಂಕಟೇಶ ಹೊಮಪ್ಪ ಬಿದರಿ,<br>ನಿದೇಶಕರು,<br>ನಂದಿ ಸಹಕಾರಿ ಸಕ್ಷರೆ ಕಾಶಾನನೆ ನಿ.,<br>ಕೃಷ್ಣಾ ನಗರ, ಮೋ : ಹೊಸುರ-587 117,<br>ತಾ&ಬೆ: ವಿಜಾಪೂರ.                                      | ಉಪಾಧ್ಯಕ್ಷರು | ದೂರವಾಣಿ ಸಂ.: 08355-<br>280015,54/280315<br>ಫೋನ್: 08355- 280011/16<br>ಮೋ. : 9448375978<br>ಇಮೇಲ್: <a href="mailto:nandisugar1982@gmail.com">nandisugar1982@gmail.com</a>        |
| 3    | ಶ್ರೀ. ಅಶೋಕ ಆರ್. ಪಾಟೀಲ್, ಬೇರಮನ್‌ರು,<br>ದಿ. ಫಟಪ್ಪಭಾ ಸಹಕಾರಿ ಸಕ್ಷರೆ ಕಾಶಾನನೆ ನಿ.,<br>ಅರಬಾವಿ-591 307, ತಾ:ಗೋಕಾಕ, ಬೆಳಗಾವಿ.  | ಸದಸ್ಯರು     | ದೂರವಾಣಿ ಸಂ.: 08332-292100 / 227952<br>/ 292053<br>ಫೋನ್: 08332-225359 / 292050<br>ಮೋ.:09448347047<br>ಇಮೇಲ್: <a href="mailto:gsskngokak@yahoo.co.in">gsskngokak@yahoo.co.in</a> |
| 4    | ಶ್ರೀ. ರಮೇಶ ಅಣಿಪ್ಪ ಪಟ್ಟಣ, ನಿದೇಶಕರು,<br>ಕೃಷ್ಣಾ ಸಹಕಾರಿ ಸಕ್ಷರೆ ಕಾಶಾನನೆ ನಿ., ಸಂಕೋನಟ್ಟಿ.<br>ತಾ: ಅಧನೀ,<br>ಜಿ: ಬೆಳಗಾವಿ  | ಸದಸ್ಯರು     | ದೂರವಾಣಿ ಸಂ.: 08289-255000<br>ಫೋನ್: 08289-255001<br>ಮೋ. : 9449926330<br>ಇಮೇಲ್: <a href="mailto:krishtnasugar@gmail.com">krishtnasugar@gmail.com</a>                            |
| 5    | ಶ್ರೀ. ಅಜೀತ ಶಿವಾಜಿರಾವ ದೇಸಾಯಿ,<br>ನಿದೇಶಕರು, ಚಿದಾನಂದ ಬಸಪ್ರಮು ಕೋರೆ<br>ಸಹಕಾರಿ ಸಕ್ಷರೆ ಕಾಶಾನನೆ ನಿಯಮಿತ,<br>ತಾ: ಚಿಕ್ಕೊಡ್ಡಿ, ಜಿ: ಬೆಳಗಾವಿ.                                       | ಸದಸ್ಯರು     | ದೂರವಾಣಿ ಸಂ. : 08338-276931 ಇತ 35<br>ಫೋನ್: 08338-276105<br>ಮೋ. : 7259020201<br>ಇಮೇಲ್ : <a href="mailto:dk.sugar@rediffmail.com">dk.sugar@rediffmail.com</a>                    |

| ಅ.ನಂ | ಅಧಿಕಾರಿ/ಸದಸ್ಯರ ಹೆಸರು ಮತ್ತು ಹುದ್ದೆ  | ಹುದ್ದೆ  |   |
|------|--|---------|---|
| 6    | ಶ್ರೀ.ಎಸ್.ರತ್ನಾಚಲಪ್ಪ,<br>ಹಿರಿಯ ಪ್ರಥಮ ವ್ಯವಸ್ಥಾಪಕರು,<br>(ವರ್ಕ್ & ಯುನಿಟ್ ಮುಖ್ಯಸ್ಥರು)<br>ಕಾ.ಎ.ಡಿ ಪ್ಯಾರಿ ಲಿ., (ಸದಾಶಿವ ಶುಗರ್ ಲಿ.,)<br>ಮೋ:ನಾಗರಾಜ, ನಾಯಿನೆಗಲಿ,<br>ಜಿ: ಬಾಗಲಕೋಟ.                                 | ಸದಸ್ಯರು | ದೂರವಾಣಿ ಸಂ.: 08354-250035, 293001,<br>293002<br>ಫೋನ್: 08354-250019<br>ಮೋ: : 9840707383<br>ಇಮೇಲ್: <a href="mailto:idp-sugar-bagalkot-allusers@parrymurugappa.com">idp-sugar-bagalkot-allusers@parrymurugappa.com</a> |
| 7    | ಶ್ರೀ. ಮಲ್ಲಿಕಾಜ್ಞನ ಎಸ್. ಹೆಗ್ಗಳಿಗಿ,<br>ಹಿರಿಯ ವ್ಯವಸ್ಥಾಪಕರು,<br>ಸಾಯಿಪ್ರಿಯಾ ಶುಗರ್ ಲಿ., ಮೈಸೂರು,<br>ತಾ: ಜಮಂಂಡಿ, ಜಿ: ಬಾಗಲಕೋಟ.  | ಸದಸ್ಯರು | ದೂರವಾಣಿ ಸಂ.:<br>ಫೋನ್:<br>ಮೋ: 09379090059<br>ಇಮೇಲ್: <a href="mailto:saiprivasugars@gmail.com">saiprivasugars@gmail.com</a>   |
| 8    | ಶ್ರೀ. ಕೃಷ್ಣಾಕಾಂತ ರೆಡ್ಡಿ,<br>ಹಿರಿಯ ಪ್ರಥಮ ವ್ಯವಸ್ಥಾಪಕರು (ಕಬ್ಬಿ)<br>ಕಾ.ಎ.ಡಿ ಪ್ಯಾರಿ (ಇಂಡಿಯಾ) ಲಿ.,<br>(ಭಾರತ ಶುಗರ್ ಲಿ.,)<br>ಮು: ಮಲ್ಲಟ್ಟಿ, ತಾ: ಹಳಿಯಾಳ, ಜಿ: ಉತ್ತರಕನ್ನಡ  | ಸದಸ್ಯರು | ದೂರವಾಣಿ ಸಂ.:08284-220676,<br>221566/7/8/9<br>ಫೋನ್ : 08284-220456<br>ಮೋ: :<br>ಇ.ಮೇಲ್: <a href="mailto:idp-sugar-halival-allusers@parrymurugappa.com">idp-sugar-halival-allusers@parrymurugappa.com</a>               |
| 9    | ಮಾನ್ಯ ಸರ್ಕಾರದ ಕಾರ್ಯದರ್ಶಿಗಳು<br>ವಾರೀಜ್ ಮತ್ತು ಕೃಗಾರಿಕೆ ಇಲಾಖೆ, (ಗಳಿ ಸಣ್ಣ<br>ಪ್ರಮಾಣಿದ ಕೃಗಾರಿಕೆ ಮತ್ತು ಜವಳ),<br>ಕೊತಡಿ ಸಂಖ್ಯೆ135, 1 ನೇ ಮಹಡಿ,<br>ವಿಕಾಸ ಸೌಧ, ಡಾ॥ ಬಿ. ಆರ್. ಅಂಬೇಡ್ಕರ ವಿಧಿ,<br>ಬೆಂಗಳೂರು-560 001. | ಸದಸ್ಯರು | ದೂರವಾಣಿ ಸಂ.: 080-<br>22353933/22034236<br>ಫೋನ್: 080-22356381 / 22258928<br>ಇಮೇಲ್: <a href="mailto:secymines-ci@karantaka.gov.in">secymines-ci@karantaka.gov.in</a>  |
| 10   | ಮಾನ್ಯ ಸರ್ಕಾರದ ಪ್ರಥಮ ಕಾರ್ಯದರ್ಶಿಗಳು,<br>ಸರ್ಕಾರ ಇಲಾಖೆ, ಕನಾಟಕ ಸರ್ಕಾರದ<br>ಸಚಿವಾಲಯ, ಕೊತಡಿ ಸಂಖ್ಯೆ610, 3ನೇ ಗೇಟ್, 6<br>ನೇ ಮಹಡಿ, ಬಹುಮಹಡಿ ಕಟ್ಟಡ,<br>ಡಾ॥ ಬಿ.ಆರ್.ಅಂಬೇಡ್ಕರ ವಿಧಿ,<br>ಬೆಂಗಳೂರು-560 001.              | ಸದಸ್ಯರು | ದೂರವಾಣಿ ಸಂ.: 080-22032512 /<br>22353933<br>ಫೋನ್: 080-22253721<br>ಮೋ: :<br>ಇಮೇಲ್: <a href="mailto:prs-coop@karnataka.gov.in">prs-coop@karnataka.gov.in</a>   |
| 11   | ಮಾನ್ಯ ಕುಲಪತಿಗಳು,<br>ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ,<br>ಮಹಿಳೆ ಕ್ಯಾಂಪಸ್-590 018, ಮಹಿಳೆ-ಬೆಳಗಾವಿ.   | ಸದಸ್ಯರು | ದೂರವಾಣಿ ಸಂ.: 0831-2405454/2498100<br>ಫೋನ್: 0831-2405456<br>ಮೋ: 94484 71100<br>ಇಮೇಲ್: <a href="mailto:vc@vtu.ac.in">vc@vtu.ac.in</a>   |
| 12   | ಮಾನ್ಯ ಕುಲಪತಿಗಳು,<br>ಕೃಷಿ ವಿಶ್ವವಿದ್ಯಾಲಯ,<br>ಕೃಷಿ ನಗರ, ಧಾರವಾಡ-580 005  | ಸದಸ್ಯರು | ದೂರವಾಣಿ ಸಂ.: 0836-2447783<br>ಫೋನ್: 0836-2448349<br>ಇಮೇಲ್: <a href="mailto:vc@uasd.in">vc@uasd.in</a>  |
| 13   | ಮಾನ್ಯ ಆಯುಕ್ತರು, ಕಬ್ಬಿ ಅಭಿವೃದ್ಧಿ ಹಾಗೂ ಸಕ್ಕರೆ<br>ನಿದೇಶಕರು,<br>ಕನಾಟಕ ಗೃಹ ಮಂಡಳಿ ಕಟ್ಟಡ, ಸಿಬಿಎಬಿ ಕಾಂಪೆಕ್ಸ್,<br>ಎಫ್ ಬ್ಲಾಕ್, 5ನೇ ಮಹಡಿ, ಕಾವೇರಿ ಭವನ, ಕೆಜಿ<br>ರಸ್ತೆ, ಬೆಂಗಳೂರು-09.                               | ಸದಸ್ಯರು | ದೂರವಾಣಿ ಸಂ.: 080-22133390, 92, 93<br>ಫೋನ್: 080-22133391<br>ಇಮೇಲ್: <a href="mailto:canecommissioner@gmail.com">canecommissioner@gmail.com</a>  |

| ಅ.ನಂ | ಅಧಿಕಾರಿ/ಸದಸ್ಯರ ಹೆಸರು ಮತ್ತು ಹುದ್ದೆ   | ಹುದ್ದೆ                  |  |
|------|---|-------------------------|--|
| 14   | ಮಾನ್ಯ ಕೃಷಿ ನಿರ್ದೇಶಕರು,<br>ಕೃಷಿ ಇಲಾಖೆ, ಕನಾಟಕ ರಾಜ್ಯ,<br>ನಂ.1, ಶೈಪಾಡಿ ರಸ್ತೆ, ಬೆಂಗಳೂರು-09.  | ಸದಸ್ಯರು                 | ದೂರವಾಣಿ ಸಂ.: 080-22210237<br>ಫೋನ್: 080-22212818<br>ಇಮೇಲ್: <a href="mailto:agridir@kar.nic.in">agridir@kar.nic.in</a>   |
| 15   | ನಿರ್ದೇಶಕರು,<br>ರಾಷ್ಟ್ರೀಯ ಸಕ್ಷರ್ತ ಸಂಸ್ಥೆ,<br>ಮೋಸ್ಟ್ ಬಾಕ್ ಸಂಖ್ಯೆ ಎನ್.ಎಸ್.ಎ.<br>ಕಲ್ಲೂರಿಮೂರು, ಕಾನಪೂರ-208 017 (ಉತ್ತರ<br>ಪ್ರದೇಶ).                           | ಸದಸ್ಯರು                 | ದೂರವಾಣಿ ಸಂ.: 0512-2570541 /<br>2570542 / 2570543 / 2573141 /<br>2573142<br>(ನಿ) 2570730<br>ಫೋನ್: 0512-2570247<br>ಇಮೇಲ್: <a href="mailto:nsikanpur@nic.in">nsikanpur@nic.in</a><br><a href="mailto:nsikanpur@gmail.com">nsikanpur@gmail.com</a> |
| 16   | ನಿರ್ದೇಶಕರು,<br>ಕಬ್ಬಿ ಸಂಸ್ಕರಣಾ ಸಂಸ್ಥೆ,<br>ಕೊಯಿಮುತ್ತೂರು-641 007 (ತಮಿಳುನಾಡು)   | ಸದಸ್ಯರು                 | ದೂರವಾಣಿ ಸಂ.: 0422-2472621(ಉತ್ತ. 208)<br>ಫೋನ್: 0422-2472923<br>ಇಮೇಲ್: <a href="mailto:director@sugarcane.res.in">director@sugarcane.res.in</a><br><a href="mailto:info@sugarcane.res.in">info@sugarcane.res.in</a>                              |
| 17   | ಪ್ರಥಾನ ಕಾರ್ಯಾದ್ಯಾಸಗಳು (ಪ್ರತಿನಿಧಿಗಳು),<br>ಆರ್ಥಿಕ ಇಲಾಖೆ, ಕನಾಟಕ ರಾಜ್ಯ,<br>ಕೊರಡಿ ಸಂಖ್ಯೆ 255, 2ನೇ ಮಹಡಿ,<br>ವಿಧಾನ ಸೌಧ, ಬೆಂಗಳೂರು-560 001.                    | ಸದಸ್ಯರು                 | ದೂರವಾಣಿ ಸಂ.: 080-22252078/<br>22205196<br>ಫೋನ್: 080-22256360<br>ಇಮೇಲ್: <a href="mailto:prs-fd@karnataka.gov.in">prs-fd@karnataka.gov.in</a>  |
| 18   | ಅಧ್ಯಕ್ಷರು/ವ್ಯವಸ್ಥಾಪಕ ನಿರ್ದೇಶಕರು,<br>ಕನಾಟಕ ರಾಜ್ಯ ಸಹಕಾರಿ ಸಕ್ಷರ್ತ ಕಾರ್ವಾನೆಗಳ<br>ಮಹಾಮಂಡಳ ನಿ.,<br>ನಂ-58, 1ನೇ ಮುಖ್ಯ ರಸ್ತೆ,<br>ಮಲ್ಲೇಶ್ವರಂ-560 003, ಬೆಂಗಳೂರು. | ಸದಸ್ಯರು                 | ದೂರವಾಣಿ ಸಂ.: 080-23343752<br>ಫೋನ್: 080-23340202<br>ಇಮೇಲ್: <a href="mailto:kasugar_fed@yahoo.co.in">kasugar_fed@yahoo.co.in</a>   |
| 19   | ಅಧ್ಯಕ್ಷರು/ಕಾರ್ಯಾದ್ಯಾಸ,<br>ದಕ್ಷಿಣ ಭಾರತ ಸಕ್ಷರ್ತ ಕಾರ್ವಾನೆಗಳ ಒಕ್ಕೂಟ,<br>133/6, 1ನೇ ಮಹಡಿ, ಘರಹಾ ವೀನ್‌ಫೆಡ್,<br>ಇನ್‌ಫಂಟ್ ರಸ್ತೆ, ಬೆಂಗಳೂರು-560 001.             | ಸದಸ್ಯರು                 | ದೂರವಾಣಿ ಸಂ.: 080-22862933<br>ಫೋನ್: 080-22862923<br>ಇಮೇಲ್: <a href="mailto:pressismak@gmail.com">pressismak@gmail.com</a><br><a href="mailto:sisma_k@bsnl.in">sisma_k@bsnl.in</a>   |
| 20   | ನಿರ್ದೇಶಕರು,<br>ಎಸ್. ನಿಜಲಿಂಗಪ್ಪ ಸಕ್ಷರ್ತ ಸಂಸ್ಥೆ,<br>ಸಿಟಿಎಸ್ ನಂ.4125/1ಬಿ, ಗಳೋಶಮೂರ ರಸ್ತೆ, ಲಕ್ಷ್ಮೀ<br>ಟೆಕ್, ಬೆಳಗಾವಿ-590 009.                               | ಸದಸ್ಯ<br>ಕಾರ್ಯಾದ್ಯಾಸಗಳು | ದೂರವಾಣಿ ಸಂ.: 0831-2472482, 83<br>ಫೋನ್: 0831-2472464<br>ಮೋ.: 09449644679<br>ಇಮೇಲ್: <a href="mailto:snsibgm@yahoo.com">snsibgm@yahoo.com</a>   |

ಆಡಳಿತ ಮಂಡಳಿ ಸಭೆಯ ನಿರ್ಣಯದ ಮೇರೆಗೆ ಸಂಸ್ಥೆಯ ತನ್ನ ಕಾರ್ಯಾಚಳಿಗಳನ್ನು  
ನಿರ್ವಹಿಸುತ್ತಿದ್ದು, ಸಂಸ್ಥೆಯ ನಿರ್ದೇಶಕರು ಆಡಳಿತ ಮಂಡಳಿ ಸಭೆಯ ಸದಸ್ಯ ಕಾರ್ಯಾದ್ಯಾಸಗಳಾಗಿರುತ್ತಾರೆ.  
ಆಡಳಿತ ಮಂಡಳಿ ಸಭೆಯ ತೀವ್ರಾನಗಳನ್ನು ಅನುಷ್ಠಾನಗೊಳಿಸುವುದು ನಿರ್ದೇಶಕರ ಕರ್ತವ್ಯವಾಗಿರುತ್ತದೆ.

ಸಂಸ್ಥೆಯ ಚಟುವಟಿಕೆಗಳನ್ನು ಆಡಳಿತ ಮಂಡಳಿ ಸಭೆಯು ಮೇಲ್ಮೈಚಾರಣೆ ಮಾಡುತ್ತದೆ ಹಾಗೂ ಸಂಸ್ಥೆಯು ಸದರಿ ಸಭೆಗೆ ಉತ್ತರ ದಾಯಿತ್ವಾಗಿರುತ್ತದೆ. ಜಾಖ್ಪನಾ ಪತ್ರದಲ್ಲಿ ತಿಳಿಸಿರುವ ನಿಯಮಗಳ ಪ್ರಕಾರ ಸಂಸ್ಥೆಯು ತನ್ನ ದೃಷ್ಟಿಯಿಂದ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

ಸಂಸ್ಥೆಯು ತನ್ನ ಲೆಕ್ಕಪತ್ರಗಳನ್ನು ಸನ್ನದು ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸಿ ವಾರ್ಷಿಕ ಸರ್ವಸಾಧಾರಣೆ ಸಭೆಯಲ್ಲಿ ಅನುಮೋದನೆ ಪಡೆಯಲಾಗುತ್ತದೆ.

## ಭಾಗ-4

### ಕರ್ತವ್ಯ ಪಾಲನೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನ

**[ಸೆಕ್ಷನ್ 4(1)(ಬಿ)(iv)]**

| ಕ್ರ.ಸಂ             | ಕರ್ತವ್ಯಗಳು  | ನೀತಿ ನಿಯಮಗಳು         | ನಿಗದಿಪಡಿಸಿದ ಸಮಯ | ದಾಖಲೆಗಳ ಆಧಾರ                        |
|--------------------|---|----------------------|-----------------|-------------------------------------|
| 1                  | <p>ನಿರ್ದೇಶಕರು</p> <ol style="list-style-type: none"> <li>ಕಬ್ಬಿ ಮತ್ತು ಸಕ್ಕರೆ ಉದ್ದಿಮೆಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ.</li> <li>ಕಬ್ಬಿ ಮತ್ತು ಸಕ್ಕರೆ ಉದ್ದಿಮೆಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ತರಬೇತಿ ಶಿಬಿರ, ಕಾರ್ಯಾಗಾರ, ಚರ್ಚಾಗೋಷ್ಟಿಗಳನ್ನು ಸಂಸ್ಥೆಯ ವರ್ತಿಯಿಂದ ಆಯೋಜಿಸಲಾಗುತ್ತದೆ.</li> <li>ಸಂಸ್ಥೆಯ ಜಾಖಾಪನಾ ಪತ್ರದಾಯಿಯಲ್ಲಿ ಸಂಸ್ಥೆಯ ಆಡಳಿತಾತ್ಮಕ ಹಾಗೂ ಇತರ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತದೆ.</li> <li>ಸಂಸ್ಥೆಯ ಆಡಳಿತ ಮಂಡಳಿ ಸಭೆಯ ನಿರ್ವಾಯಗಳನ್ನು ಕಾರ್ಯ ರೂಪಕ್ಕೆ ತರಲಾಗುತ್ತದೆ.</li> <li>ಕಬ್ಬಿ/ ಸಕ್ಕರೆ/ ಮದ್ದಸಾರ ಹರಿತಾದ ವಿಚಾರ ಗೋಷ್ಟಿಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಲಾಗುತ್ತದೆ.</li> <li>ಸಂಸ್ಥೆಯ ಒಟ್ಟಾರೆ ಕೆಲಸಗಳ ಮೇಲ್ಲಿಂಬಾರಣೆ.</li> <li>ನಿರ್ದೇಶಕರು ಸಂಸ್ಥೆಯ ಆಡಳಿತ ಮಂಡಳಿ ಸಭೆಯ ಸದಸ್ಯ ಕಾರ್ಯದರ್ಶಿಗಳಾಗಿದ್ದ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಸಭೆಗೆ ಪ್ರಸ್ತಾಪನೆ ಮಾಡಲಾಗುತ್ತದೆ.</li> </ol> | ಸಂಸ್ಥೆಯ ಜಾಖಾಪನಾ ಪತ್ರ |                 | ಸಂಸ್ಥೆಯ ಆಡಳಿತ ಮಂಡಳಿ ಸಭೆಯ ತೀವ್ರಾನಗಳು |
| <b>ಆಡಳಿತ ವಿಭಾಗ</b> |   |                      |                 |                                     |
| 1                  | <p>ವ್ಯವಸ್ಥಾಪಕರು ಹಾಗೂ ನಿರ್ದೇಶಕರ ಆಪ್ತಕಾರ್ಯದರ್ಶಿ</p> <ol style="list-style-type: none"> <li>ಸಂಸ್ಥೆಯ ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಹಾಗೂ ಸಂಪರ್ಕ.</li> <li>ಸಂಸ್ಥೆಯ ಕಾರ್ಯ ಚಟುವಟಿಕೆಗಳ ನಿರ್ವಹಣೆಗಾಗಿ ವಾಸ್ತವಿಕ ಯೋಜನೆಗಳು ಹಾಗೂ ಅಂದಾಜು ವೆಚ್ಚಗಳ ತಯಾರಿಕೆ.</li> <li>ಸಂಸ್ಥೆಯ ಆಡಳಿತಾತ್ಮಕ ಹಾಗೂ ಸಿಬ್ಬಂದಿಗಳ ವ್ಯಯಕ್ತಿಕ ಕಡತಗಳ ನಿರ್ವಹಣೆ.</li> <li>ಸಂಸ್ಥೆಯ ಆಡಳಿತ ಮಂಡಳಿ ಹಾಗೂ ವಾಸ್ತವಿಕ ಸರ್ವಸಾಧಾರಣೆ ಸಭೆಗಳ ವಿಷಯ ಸೂಚಿ/ನಡುವಳಿಗಳ ಪ್ರಸ್ತಾಪನೆ.</li> <li>ನಿರ್ದೇಶಕರ ಆಪ್ತಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.</li> <li>ಸಂಸ್ಥೆಯ ಸಿಬ್ಬಂದಿಗಳ ಮಾಸಿಕ ಕೆಲಸದ ವಿಮರ್ಶೆ.</li> <li>ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol>   | ಸಂಸ್ಥೆಯ ಜಾಖಾಪನಾ ಪತ್ರ |                 | ಸಂಸ್ಥೆಯ ಆಡಳಿತ ಮಂಡಳಿ ಸಭೆಯ ತೀವ್ರಾನಗಳು |
| 2                  | <p>ಲೆಕ್ಕಪತ್ರ ವ್ಯವಸ್ಥಾಪಕರು (ನಿಯೋಜನೆ)</p> <ol style="list-style-type: none"> <li>ಸಂಸ್ಥೆಯ ಲೆಕ್ಕಪತ್ರ ವ್ಯವಹಾರಗಳ ನಿರ್ವಹಣೆ.</li> </ol>   | ಸದರ                  |                 | ಸದರ                                 |

| ಕ್ರ.ಸಂ | ಕರ್ತವ್ಯಗಳು  | ನೀತಿ ನಿಯಮಗಳು | ನಿಗದಿಪಡಿಸಿದ ಸಮಯ | ದಾಖಲೆಗಳ ಆಧಾರ |
|--------|---|--------------|-----------------|--------------|
|        | 2. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.   |              |                 |              |
| 3      | <p>ಬಹುಪರಿಶಿರು ಸಹಾಯಕರು</p> <ol style="list-style-type: none"> <li>ಆವಕ ಮತ್ತು ಜಾವಕ ಮಸ್ತಕಗಳ ನಿರ್ವಹಣೆ.</li> <li>ಡಾಟಾ ಎಂಟಿ, ಬ್ಯಾಂಕ್ ಕಾರ್ಯ, ಸಭಾಂಗಣ, ಗ್ರಂಥಾಲಯ, ಶಿಕ್ಷಾಧೀಕ್ಷ ನಿಲಯ, ಕ್ಲಾಸ್ ರೂಂಗಳ ನಿರ್ವಹಣೆ.</li> <li>ಸಂಸ್ಥೆಯ ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಹಾಗೂ ಸಂಪನ್ಮೂಲ.</li> <li>ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol> | ಸದರ          |                 | ಸದರ          |
| 4      | <p>ಶೈಕ್ಷಣಿಕ ಪ್ರಾಣಿಗಳ ವಿಭಾಗ</p> <p>ಸದರಿ ಇವರು ಆಯುಕ್ತರು ಕಬ್ಬಿ ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಕಾರ್ಯಾಲಯದಲ್ಲಿ ನಿಯೋಜನೆ ಮೇರೆಗೆ ಶೈಕ್ಷಣಿಕ ಪ್ರಾಣಿಗಳ ವಿಭಾಗ ಕಾರ್ಯನಿರ್ವಹಣೆ ಮತ್ತು ದ್ವಾರೆ.</p>   | ಸದರ          |                 | ಸದರ          |

#### ಕೃಷಿ ವಿಭಾಗ

|   |   |                    |  |   |
|---|---|--------------------|--|---|
| 1 | <p>ಸಹಾಯಕ ಪ್ರಾಣಿಗಳ ವಿಭಾಗ (ಬೇಸಾಯಿಶಾಸ್ತ್ರ)</p> <ol style="list-style-type: none"> <li>ಕಬ್ಬಿ ಬೇಸಾಯ ಕುರಿತಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲುವುದು.</li> <li>ಸಕ್ಕರೆ ಕಾರ್ಯಾಲಯಗಳ ಕ್ಷೇತ್ರ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲುವುದು.</li> <li>ಸಂಸ್ಥೆಯ ಹ್ಯಾಕ್ಸೆರಿ ತಾಲೂಕಿನ ಯರಗಟ್ಟಿ ಫಾರ್ಮಾನಲ್ಲಿ ತಾಕುಗಳ ಅಭಿವೃದ್ಧಿ ಕೆಲಸವನ್ನು ಮಾಡಲುವುದು.</li> <li>ಸಂಸ್ಥೆಯ ಫಾರ್ಮಾನ ತಾಕುಗಳಲ್ಲಿ ಬೆಳೆಯನ್ನು ಬೆಳೆದು ಪ್ರಯೋಗ ಕೈಗೊಳ್ಳಲುವುದು.</li> <li>ಸಂಸ್ಥೆಯ ಎಲ್ಲ ತಾಕುಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಗೊಬ್ಬಿರಗಳನ್ನು ಹಾಕುವುದು.</li> <li>ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol>               | ಸಂಸ್ಥೆಯ ಜಾಪನಾ ಪತ್ರ |  | ಸಂಸ್ಥೆಯ ಆಡಳಿತ ಮಂಡಳಿ ಸಭೆಯ ಶೈಕ್ಷಣಿಕ ಪ್ರಾಣಿಗಳು |
| 2 | <p>ಸಹಾಯಕ ಪ್ರಾಣಿಗಳ ವಿಭಾಗ (ಕೃಷಿ ಕೀಟಶಾಸ್ತ್ರ)</p> <ol style="list-style-type: none"> <li>ಕೃಷಿ ಕೀಟಶಾಸ್ತ್ರದ ಕುರಿತಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲುವುದು.</li> <li>ಸಂಸ್ಥೆಯ ಹಮ್ಮಿಕೊಳ್ಳಲು ಕೃಷಿ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದು.</li> <li>ಸಂಸ್ಥೆಯ ಫಾರ್ಮಾನಗಳಿಗೆ ಕನಿಷ್ಠ 15 ದಿನಗಳಗೊಮ್ಮೆ ಭೇಟಿ ನೀಡಿ ಕೀಟಗಳ ಬಗ್ಗೆ ನಿರ್ದೇಶಕರಿಗೆ ವರದಿ ನೀಡುವುದು.</li> <li>ಸಕ್ಕರೆ ಕಾರ್ಯಾಲಯಗಳಲ್ಲಿ ಕಬ್ಬಿನ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಕುರಿತಂತೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲುವುದು.</li> <li>ಕಬ್ಬಿ ಬೆಳೆಗಾರರ ತಾಕುಗಳಿಗೆ ಭೇಟಿ ನೀಡಿ ಬೆಳೆಗಳಿಗೆ ತಗುಲಿರುವ ರೋಗಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದು.</li> </ol> | ಸದರ                |  | ಸದರ   |

| ಕ್ರ.ಸಂ   | ಕರ್ತವ್ಯಗಳು  | ನೀತಿ ನಿಯಮಗಳು       | ನಿಗದಿಪಡಿಸಿದ ಸಮಯ | ದಾಖಲೆಗಳ ಆಧಾರ                        |
|--|---|--------------------|-----------------|-------------------------------------|
|  | 6. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.   |                    |                 |                                     |
| 3  | <p>ಕಬ್ಬಿ ಅಭಿವೃದ್ಧಿ ವಿಸ್ತರಣಾ ಅಧಿಕಾರಿ/ ಫಾರ್ಮ ಮ್ಯಾನೇಜರ್</p> <ol style="list-style-type: none"> <li>ಸಂಸ್ಥೆಯ ಕ್ಷೇತ್ರ ವಿಭಾಗ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಫಾರ್ಮ ಕೆಲಸಗಳಲ್ಲಿ ಭಾಗಿಯಾಗುವುದು.</li> <li>ಸಂಸ್ಥೆಯ ರುಬಾಡಶಾಹೊರ ಫಾರ್ಮಿನ ಎಲ್ಲ ತಾಪಗಳಲ್ಲಿ ಕಳೆ ನಿರ್ವಹಣೆ, ಕಬ್ಬಿ ಬೆಳೆಗೆ ನೀರಾವರಿ ಕಲ್ಪಿಸುವುದು ಹಾಗೂ ತಾಪಗಳಿಗೆ ನಾಮಫಲಕಗಳನ್ನು ಅಳವಡಿಸುವುದು.</li> <li>ರುಬಾಡಶಾಹೊರ ಫಾರ್ಮಿಗೆ ಅವಶ್ಯವಿರುವ ಗೊಬ್ಬರ ಹಾಗೂ ಕಬ್ಬಿ ಬೆಳೆಗೆ ಅವಶ್ಯವಿರುವ ಇತರ ಪರಿಕರಗಳನ್ನು ವಿರೀದಿಸುವುದು ಹಾಗೂ ದಾಸ್ತಾನು ವಹಿ ನಿರ್ವಹಿಸುವುದು.</li> <li>ಧೈನಂದಿನ ಬೆಳೆ ವರದಿ ತಯಾರಿಸುವುದು.</li> <li>ರುಬಾಡಶಾಹೊರ ಫಾರ್ಮಿನ ಎಲ್ಲ ಚಟುವಟಿಕೆಗಳನ್ನು ನಿರ್ವಹಿಸುವುದು.</li> <li>ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol> | ಸದರ                |                 | ಸದರ                                 |
| 4  | <p>ಪ್ರಯೋಗಾಲಯ ರಸಾಯನ ತಜ್ಞರು</p> <ol style="list-style-type: none"> <li>ಸಂಸ್ಥೆಯ ಸಕ್ತರೆ ತಂತ್ರಜ್ಞಾನ ಹಾಗೂ ಇತರ ಸಂಬಂಧಿತ ವಿಭಾಗದ ಕೆಲಸಗಳ ಕುರಿತಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು.</li> <li>ರಾಜ್ಯ ಎಲ್ಲ ಸಕ್ತರೆ ಕಾರ್ಬಾನೆಗಳಿಂದ ಕಬ್ಬಿ ನುರಿಸಿದ ವರದಿಯನ್ನು ಪಡೆದು ಅದನ್ನು ಕ್ರೋಡಿಕರಿಸಿ ನಿರ್ದೇಶಕರಿಗೆ ಸಲ್ಲಿಸುವುದು.</li> <li>ಸಕ್ತರೆ ಹಾಗೂ ಸಂಬಂಧಿಸಿದ ವಿಷಯಗಳಿಗೆ ಪ್ರಯೋಗಾಲದಲ್ಲಿ ವಿಶೇಷಣೆ ಮಾಡಿ ವರದಿ ನೀಡುವುದು.</li> <li>ರಾಷ್ಟ್ರೀಯ ಸಕ್ತರೆ ಸಂಸ್ಥೆ, ಕಾನ್ಸುರದಿಂದ ಸಕ್ತರೆ ನಮೂನೆಗಳನ್ನು ತರಿಸಿ ರಾಜ್ಯದ ಸಕ್ತರೆ ಕಾರ್ಬಾನೆಗಳಿಗೆ ಮೂರ್ಕೆಸುವುದು.</li> <li>ಪ್ರಯೋಗಾಲಯದ ಎಲ್ಲ ಉಪಕರಣಗಳನ್ನು ಸುಸಜ್ಜಿತವಾಗಿ ಇಡುವುದು.</li> <li>ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</li> </ol>  | ಸದರ                |                 | ಸದರ                                 |
| ಮುಖ್ಯಸ್ಥರು, ಸಕ್ತರೆ ಅಭಿಯಂತರು ಮತ್ತು ಕೋ-ಜನರೇಷನ್ ವಿಭಾಗ |   |                    |                 |                                     |
| 1  | <p>ಮುಖ್ಯಸ್ಥರು, ಸಕ್ತರೆ ಅಭಿಯಂತರು ಮತ್ತು ಕೋ-ಜನರೇಷನ್ ವಿಭಾಗ (ಗುತ್ತಿಗೆ ಆಧಾರ ಮೇಲೆ)</p> <ol style="list-style-type: none"> <li>ಸಂಸ್ಥೆಯ ಸಕ್ತರೆ ಅಭಿಯಾಂತ್ರಿಕತೆ ಮತ್ತು ಕೋ-ಜನರೇಷನ್ ವಿಭಾಗಕ್ಕೆ ಸಂಬಂಧಿಸಿದ ಕೆಲಸಗಳ ಕುರಿತಂತೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು.</li> <li>ಸಕ್ತರೆ ಕಾರ್ಬಾನೆಗಳಿಗೆ ಸದರಿ ವಿಷಯದ ಕುರಿತಂತೆ ಸಲಹೆ ನೀಡುವುದು.</li> <li>ಸಕ್ತರೆ ಕಾರ್ಬಾನೆಗಳಿಗೆ ವಿಸ್ತೃತ ಯೋಜನಾ ವರದಿ</li> </ol>  | ಸಂಸ್ಥೆಯ ಜಾಖನಾ ಪತ್ರ |                 | ಸಂಸ್ಥೆಯ ಆಡಳಿತ ಮಂಡಳಿ ಸಭೆಯ ತೀರ್ಮಾನಗಳು |

| ಕ್ರ.ನಂ | ಕರ್ತವ್ಯಗಳು  | ನೀತಿ ನಿಯಮಗಳು | ನಿಗದಿಪಡಿಸಿದ ಸಮಯ | ದಾಖಲೆಗಳ ಆಧಾರ |
|--------|---|--------------|-----------------|--------------|
|        | <p>ತಯಾರಿಸುವುದು.</p> <p>4. ಸಹಕರೆ ಅಭಿಯಾಂತ್ರಿಕತೆ ಮತ್ತು ಕೋ-ಜೆನ್ ವಿಭಾಗಕ್ಕೆ ಸಂಬಂಧಿಸಿದಂತೆ ಕಾರ್ಯಗಾರ, ತರಬೇತಿ ಹಾಗೂ ವಿಚಾರಗೋಪ್ನಿ ಹಮ್ಮಿಕೊಳ್ಳುವುದು.</p> <p>5. ರಾಜ್ಯದ ಸಹಕರೆ ಕಾಶಾಂಸೆಗಳದ ಕಾರ್ಯಕ್ರಮತೆ ಪರದಿಯನ್ನು ತಯಾರಿಸುವುದು.</p> <p>6. ನಿರ್ದೇಶಕರ ಸೂಚನೆ ಮೇರೆಗೆ ಇತರ ಕಾರ್ಯಗಳ ನಿರ್ವಹಣೆ.</p> |              |                 |              |
|        |   |              |                 |              |

## ಭಾಗ-5

ಕರ್ತವ್ಯಗಳನ್ನು ನಿರ್ವಹಿಸಲು ಉಪಯೋಗಿಸುವ ನಿಯಮಗಳು, ನಿಬಂಧನೆಗಳು, ಸೂಚನೆಗಳು,

**ಕೃಪಿಡಿಗಳು ಮತ್ತು ದಾಖಲೆಗಳು**

**[ಸೆಕ್ಷನ್ 4(1)(ಬಿ)(v)ಮತ್ತು(vi)]**

1. ಸಂಸ್ಥೆಯ ಜಾಖಣಾ ಪತ್ರ ಮತ್ತು ಆಡಳಿತ ಮಂಡಳಿಯಲ್ಲಿ ರೂಪಿಸಿದ ನಿಯಮಗಳನ್ನು ಪಾಲಿಸಲಾಗುತ್ತದೆ.

ಕಾರ್ಯಗಳು, ಕೃಪಿಡಿ ಮತ್ತು ದಾಖಲೆಗಳ ವಿವರ :

1. ಮಾಹಿತಿ ಹಕ್ಕು ಅಧಿನಿಯಮ 2005.
2. ಸಂಸ್ಥೆಯ ವಾರ್ಷಿಕ ವರದಿ.
3. ಸಂಸ್ಥೆಯ ಆಡಳಿತ ಮಂಡಳಿ ಸಭೆಯ ತೀವ್ರಾನಗಳು

## ಭಾಗ-6

### ನಿಯಂತ್ರಣದಲ್ಲಿರುವ ದಾಸ್ತಾವೇಚುಗಳ ಪ್ರವರ್ಗಗಳ ವಿವರ ಪಟ್ಟಿ

[ಸೆಕ್ಷನ್ 4(1)(ಬಿ)(vi)]

| ಕ್ರ.ನಂ | ನಮೂನೆ | ದಾಸ್ತಾವೇಚು ಹೆಸರು   |
|--------|-------|--|
| 1      |       | ಸಾಮಾನ್ಯ ಸ್ವೀಕೃತಿ ವಹಿ   |
| 2      |       | ರವಾನೆ ವಹಿ  |
| 3      |       | ಸಿಬ್ಬಂದಿ ಹಾಜರಾತಿ ವಹಿ   |
| 4      |       | ವೇತನ ಬಟವಡೆ ವಹಿ   |
| 5      |       | ನಗದು ಮುಸ್ತಕ  |
| 6      |       | ಸಿಬ್ಬಂದಿ ಸೇವಾ ಮುಸ್ತಕ ವಹಿ                                     |
| 7      |       | ಸಿಬ್ಬಂದಿ ಮಾಹಿತಿ ಕಡತ  |
| 8      |       | ಕಚೇರಿ ಆದೇಶ ಕಡತ   |
| 9      |       | ವೇತನ ವಿವರಗಳ ಕಡತ  |
| 10     |       | ವಾಹನ ಲಾಗ್ ಮುಸ್ತಕ   |
| 11     |       | ಮಾಹಿತಿ ಹಕ್ಕು ನಿಯಮ 2005 ರಡಿಯಲ್ಲಿ ಮಾಹಿತಿ ನೀಡಲು ಬಂದ ಅಜ್ಞಾಗಳ ಕಡತ |
| 12     |       | ಗ್ರಂಥಾಲಯಗಳ ಮುಸ್ತಕಗಳ ವಹಿ                                      |
| 13     |       | ಅಂಗಾಂಶ ಕ್ಷೇತ್ರ ಕಬ್ಬಿ ಸಸಿ ಉತ್ಪಾದನೆಯ ವಹಿ                       |

## ಭಾಗ-7

**ಪ್ರಾಧಿಕಾರ ತನ್ನ ನೀತಿ ನಿಯಮ ಅಥವಾ ಕಾರ್ಯಾಯೋಜನೆಯನ್ನು ಅನುಷ್ಠಾನಗೊಳಿಸಲು ಸಲಹೆ ಸೂಚನೆ ಪಡೆಯುವ ಅಥವಾ ಸಮಾಲೋಚನೆಯ ವ್ಯವಸ್ಥೆ ಅಥವಾ ಪರಿಣಿತರ ಸೇವೆ ಪಡೆಯುತ್ತಿದ್ದಲ್ಲಿ ಅವುಗಳ ವಿವರ**

### [ಸೆಕ್ಟನ್ 4(1)(ಬಿ)(vii)]

| ತ್ರಿ<br>ಸಂ | ಕರ್ತವ್ಯ ನಿರ್ವಹಣೆ                                   | ಸಲಹೆ ಸೂಚನೆ ಅಥವಾ ಸಮಾಲೋಚನೆಯ ವ್ಯವಸ್ಥೆ   | ಸಲಹೆ ಸೂಚನೆ ಅಥವಾ ಸಮಾಲೋಚನೆಯ ವ್ಯವಸ್ಥೆಯ ಅನುಷ್ಠಾನ   |
|------------|--|--|--|
| 1          | ಕಬ್ಜಿನ ಅಂಗಾಂಶ ಕೃಷಿ ಪ್ರಯೋಗಾಲಯ                       | ಕಬ್ಜಿ ತಳಿ ಸಂಪರ್ಕನಾ ಸಂಸ್ಥೆ, ಕೊಯಿಮುತ್ತೂರ್ ಇವರಿಂದ ಕಬ್ಜಿನ ಅಂಗಾಂಶ ಕೃಷಿ ಕುರಿತಂತೆ ಕಾಲಕಾಲಕ್ಕೆ ತಾಂತ್ರಿಕ ಸಲಹೆಯನ್ನು ಪಡೆಯಲಾಗುತ್ತದೆ.                  | ಸದರಿ ಅವರ ಸಲಹೆಯಂತೆ ಪ್ರಯೋಗಾಲಯದ ಕಾರ್ಯ ನಿರ್ವಹಣೆ ಮಾಡಲಾಗುವುದು  |
| 2          | ಜ್ಯೇಷ್ಠ ಗೋಬ್ಬರ ಉತ್ಪಾದನಾ ಫಟಕ                        | ಸದರಿ ಫಟಕದ ಸಾಫನೆಗೆ ಅವಶ್ಯವಿರುವ ತಾಂತ್ರಿಕ ಸಲಹೆಗಳನ್ನು ಭಾರತೀಯ ಶೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರಿಂದ ಪಡೆಯಲಾಗುತ್ತದೆ.                         | ಸದರಿ ಅವರ ಸಲಹೆಯಂತೆ ಪ್ರಯೋಗಾಲಯದ ಕಾರ್ಯ ನಿರ್ವಹಣೆ ಮಾಡಲಾಗುವುದು  |
| 3          | ಸಕ್ಕರೆ ತಂತ್ರಜ್ಞಾನ ಮತ್ತು ಸಕ್ಕರೆ ಅಭಿಯಾಂತ್ರಿಕತೆ ವಿಭಾಗ | ಸಕ್ಕರೆ ತಂತ್ರಜ್ಞಾನ ಮತ್ತು ಸಕ್ಕರೆ ಅಭಿಯಾಂತ್ರಿಕತೆ ವಿಷಯಕ್ಕೆ ಸಂಬಂಧಿಸಿದಂತೆ ಡಾ.ಎಂ.ಬಿ.ಪೋಂಡೆ ಇವರನ್ನು ಸಲಹೆಗಾರರನ್ನಾಗಿ ಸಂಸ್ಥೆಯು ನೇಮಕ ಮಾಡಿಕೊಂಡಿರುತ್ತದೆ. | <ol style="list-style-type: none"> <li>1. ಸಕ್ಕರೆ ತಂತ್ರಜ್ಞಾನ ಮತ್ತು ಸಕ್ಕರೆ ಅಭಿಯಾಂತ್ರಿಕತೆ ಕುರಿತಂತೆ ಸಂಸ್ಥೆಯಲ್ಲಿ ತರಬೇತಿ ತಿಬಿರ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.</li> <li>2. ಸಕ್ಕರೆ ಕಾರ್ಯಾಗಾರಗಳನ್ನು ಭೇಟಿ ನೀಡಿ ತಾಂತ್ರಿಕ ಸಲಹೆಗಳನ್ನು ನೀಡುವುದು.</li> </ol> |

## ಭಾಗ-8

**ಪ್ರಾಧಿಕಾರದಲ್ಲಿರುವ ಸ್ಥಾಯಿ ಸಮಿತಿಗಳು, ಮಂಡಳಿಗಳು, ಪರಿಷತ್ತಗಳು, ಸಮಿತಿಗಳು**

[ಸೆಕ್ಷನ್ 4(1)(ಬಿ)(viii)]

**ಸಂಶೋಧನಾ ಹಾಗೂ ಅಭಿವೃದ್ಧಿ ಸಲಹಾ ಸಮಿತಿ:**

ಎಸ್. ನಿಜಲಿಂಗಪ್ಪ ಸಕ್ಷರೆ ಸಂಸ್ಥೆ, ಬೆಳಗಾವಿಯ ಜಾಪನ್ ಪತ್ರವನ್ನು ದಿನಾಂಕ 07.03.2015 ರಂದು ಜಿಲ್ಲಾ ಸಂಖಗಳ ನಿಬಂಧಕರ ಪತ್ರದನ್ಯಯ ತಿದ್ದುಪಡಿ ತಂದು ಅದರಲ್ಲಿ ಕೆಳಗೆ ತಿಳಿಸಿದ 10 ಜನ ತಜ್ಞರು/ಅಧಿಕಾರಿಗಳ ಸಂಶೋಧನಾ ಹಾಗೂ ಅಭಿವೃದ್ಧಿ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸಂಶೋಧನಾ ಹಾಗೂ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಾರ್ಗದರ್ಶನ ನೀಡಲು ಹಾಗೂ ಕಬ್ಬಿ ಬೆಳಗಾರರ ಮತ್ತು ಸಕ್ಷರೆ ಉದ್ದಿಮೆದಾರರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಹೊಡುವ ಉದ್ದೇಶದಿಂದ ಸಂಸ್ಥೆಯ ಪ್ರಯೋಗಾಲಯ ಹಾಗೂ ಇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ನೀಡಲು ಸಂಶೋಧನಾ ಹಾಗೂ ಅಭಿವೃದ್ಧಿ ಸಲಹಾ ಸಮಿತಿಯನ್ನು ರಚಿಸಲಾಗಿದೆ.

| ಅ.ನಂ | ಹೆಸರು, ಹುದ್ದೆ ಹಾಗೂ ವಿಳಾಸ   | ಹುದ್ದೆ  |
|------|--|---------|
| 1    | ನಿದೇಶಕರು, ಎಸ್. ನಿಜಲಿಂಗಪ್ಪ ಸಕ್ಷರೆ ಸಂಸ್ಥೆ, ಲಕ್ಷ್ಮೀಟೆಕ್, ಗಣೇಶಪುರ ರಸ್ತೆ, ಬೆಳಗಾವಿ.  | ಸದಸ್ಯರು |
| 2    | ಸಂಶೋಧನಾ ನಿದೇಶಕರು, ಕೃಷಿ ವಿಶ್ವವಿದ್ಯಾಲಯ, ಕೃಷಿ ನಗರ, ಧಾರವಾಡ.  | ಸದಸ್ಯರು |
| 3    | ಶ್ರೀ. ಜಗದೀಶ ಕುಲಕೌರ್, ಡಿ. ಉಗಾರ ಶುಗರ ಪ್ರಸ್‌ಲಿ., ಉಗಾರ ಖುದ-591 316, ತಾ: ಅಧಣ, ಜಿ: ಬೆಳಗಾವಿ.  | ಸದಸ್ಯರು |
| 4    | ಶ್ರೀ. ಎಂ. ಎಸ್. ಹತ್ತಿಕಾಳ, ತಾಂತ್ರಿಕ ಮುಖ್ಯಸ್ಥರು, ನಿರಾಣ ಶುಗರ್ ಲಿ., 166, ಕುಳಲಿ ಕ್ರೂಸ, ತಾ:ಮುಧೋಳ, ಜಿ: ಬಾಗಲಕೋಟ-587 313                 | ಸದಸ್ಯರು |
| 5    | ಶ್ರೀ. ಎಂ. ರಾಮಮೂರ್ತಿ, ಉಪಾಧ್ಯಕ್ಷರು, ಎಸ್-ಎಸ್-ಎಲ್ ಶುಗರ್ ಲಿ., (ಸಹಕಾರ ಸಕ್ಷರೆ ಕಾಶಾನೆ ನಿ., ಆಳಂದ), ಭೂಸನೂರ-585302, ತಾ:ಆಳಂದ, ಜಿ:ಗುಲ್ಬಗಾಂ. | ಸದಸ್ಯರು |
| 6    | ಶ್ರೀ. ಹಾಲಪ್ಪನವರ್, ನಿವೃತ್ತ ಕೃಷಿ ಅಧಿಕಾರಿ, ಸದಲಗಾ, ಜಿಲ್ಲೆ:ಬೆಳಗಾವಿ.   | ಸದಸ್ಯರು |
| 7    | ಮುಖ್ಯಸ್ಥರು, ಕೃಷಿ ವಿಭಾಗ, ಎಸ್. ನಿಜಲಿಂಗಪ್ಪ ಸಕ್ಷರೆ ಸಂಸ್ಥೆ, ಲಕ್ಷ್ಮೀಟೆಕ್, ಗಣೇಶಪುರ ರಸ್ತೆ, ಬೆಳಗಾವಿ.                                    | ಸದಸ್ಯರು |
| 8    | ಮುಖ್ಯಸ್ಥರು, ಸಕ್ಷರೆ ತಾಂತ್ರಿಕತೆ ವಿಭಾಗ, ಎಸ್. ನಿಜಲಿಂಗಪ್ಪ ಸಕ್ಷರೆ ಸಂಸ್ಥೆ, ಲಕ್ಷ್ಮೀಟೆಕ್, ಗಣೇಶಪುರ ರಸ್ತೆ, ಬೆಳಗಾವಿ.                       | ಸದಸ್ಯರು |
| 9    | ಮುಖ್ಯಸ್ಥರು, ಸಕ್ಷರೆ ಅಭಿಯಂತರ ಮತ್ತು ಕೋ-ಜನರೇಷನ್ ವಿಭಾಗ, ಎಸ್. ನಿಜಲಿಂಗಪ್ಪ ಸಕ್ಷರೆ ಸಂಸ್ಥೆ, ಲಕ್ಷ್ಮೀಟೆಕ್, ಗಣೇಶಪುರ ರಸ್ತೆ, ಬೆಳಗಾವಿ.         | ಸದಸ್ಯರು |
| 10   | ಮುಖ್ಯಸ್ಥರು, ಮೃದ್ಘಸಾರ ತಾಂತ್ರಿಕತೆ ವಿಭಾಗ, ಎಸ್. ನಿಜಲಿಂಗಪ್ಪ ಸಕ್ಷರೆ ಸಂಸ್ಥೆ, ಲಕ್ಷ್ಮೀಟೆಕ್, ಗಣೇಶಪುರ ರಸ್ತೆ, ಬೆಳಗಾವಿ.                     | ಸದಸ್ಯರು |

ಸಂಸ್ಥೆಯಲ್ಲಿ ನೇಮಕಾತಿ ಹಾಗೂ ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಸಂದರ್ಭನುಸಾರವಾಗಿ ಆಡಳಿತ ಮಂಡಳಿಯಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ.

## ಭಾಗ-9

**ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರು, ಹುದ್ದೆ ಮತ್ತು ದೂರವಾಣಿ ಸಂಖ್ಯೆಗಳು**

[ನೇಕ್ವೆನ್ 4(1)(ಬಿ)(ix)]

| ಕ್ರ.ಸಂ | ಕಳೆರಿಯ ಅಧಿಕಾರಿ/ ಸಿಬ್ಬಂದಿಗಳ ವಿವರ (ಶ್ರೀಮತಿ/ಶ್ರೀಯುತ) | ಪದನಾಮ  | ಕಚೇರಿ ವಿಳಾಸ  | ದೂರವಾಣಿ ಸಂಖ್ಯೆ      |
|--------|---|--|--|---------------------|
| 1      | ಡಾ॥ ಆರ್. ಬಿ. ಖಾಂಡಗಾವೆ                             | ನಿದೇಶಕರು   | ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಸಿಟಿಎಸ್. ನಂ 4125/1ಬಿ, ಗಡೆಶ್ವರ ರಸ್ತೆ, ಲಕ್ಷ್ಮೀಪುರ, ಬೆಳಗಾವಿ-590 009 | 0831-2472482/<br>64 |
| 2      | ಶ್ರೀ. ರಮೇಶ ಎಂ. ವನಸಿ                               | ವ್ಯವಸಾಯಕರು ಹಾಗೂ ನಿದೇಶಕರ ಅಪ್ತುಕಾರ್ಯದರ್ಶಿ          | ಸದರ  | ಸದರ                 |
| 3      | ಶ್ರೀ. ಪಿ.ಪಿ ದಂಡಾವತಿ                               | ಲೈಕ್‌ಪತ್ರೆ ವ್ಯವಸಾಯಕರು (ಗುತ್ತಿಗೆ ಆಧಾರದ ಮೇರೆಗೆ)    | ಸದರ  | ಸದರ                 |
| 4      | ಶ್ರೀ ನಿಂಗಪ್ಪ ಆರ್. ಯಕ್ಕೇಲಿ                         | ಮುಖ್ಯಸರ್ಕಾರು, ಕೃಷಿ ವಿಭಾಗ (ಗುತ್ತಿಗೆ ಆಧಾರದ ಮೇರೆಗೆ) | ಸದರ  | ಸದರ                 |
| 5      | ಶ್ರೀ. ರಾಜಪ್ಪಾ. ಬಿ. ಸುತಗುಂಡಿ                       | ಸಹಾಯಕ ಪ್ರಾಧ್ಯಾಯಕರು (ಬೇಸಾಯಿಶಾಸ್ತ್ರ)               | ಸದರ  | ಸದರ                 |
| 6      | ಡಾ॥ ಮಂಜುನಾಥ ಚೌರಾಜ್                                | ಸಹಾಯಕ ಪ್ರಾಧ್ಯಾಯಕರು (ಕೃಷಿ ಕೇಳಿಶಾಸ್ತ್ರ)            | ಸದರ  | ಸದರ                 |
| 7      | ಶ್ರೀ. ಸಚಿನ ಸಿ. ಘಟಕಾಂಬಳೆ                           | ಕಬ್ಬಿ ಅಭಿವೃದ್ಧಿ ವಿಶ್ವರಜಾ ಅಧಿಕಾರಿ/ ಘಾಯ್ ಮಾನ್ಯೇಜರ್ | ಸದರ  | ಸದರ                 |
| 8      | ಶ್ರೀ. ಮಹೇಶ ವಿ. ಪಾಟೀಲ್                             | ಪ್ರಯೋಗಾಲಯ ರಸಾಯನ ತಜ್ಞರು                           | ಸದರ  | ಸದರ                 |
| 9      | ಶ್ರೀ. ಪರಗೌಡಾ ಎನ್. ಉಗಾರ                            | ಬಹುಪರಿಣತರು ಸಹಾಯಕರು                               | ಸದರ  | ಸದರ                 |
| 10     | ಶ್ರೀ. ನಂದೇಪ್ಪ ಸೂರ್ಯವಂತಿ                           | ಕ್ಷೇತ್ರ ಸಹಾಯಕರು                                  | ಸದರ  | ಸದರ                 |
| 11     | ಶ್ರೀಮತಿ. ಎ. ಎಸ್. ಅಚ್ಚನಾ ಶೆಟ್ಟಿ                    | ಶೈಫ್ರೆಲಿಪಿಗಾರರು                                  | ಅಯ್ಯಕ್ಕರು ಕಬ್ಬಿ ಅಭಿವೃದ್ಧಿ ಹಾಗೂ ಸಕ್ಕರೆ ನಿದೇಶಕರ ಕಾರ್ಯಾಲಯ, ಬೆಂಗಳೂರು                               | 080-22133390        |

## ಭಾಗ-10

### ಕರ್ಣಾಟಕ ಅಧಿಕಾರಿಗಳ ಮತ್ತು ನೌಕರರ ವಿವರ ಸೂಚಿಕೆ

[ಸೆಕ್ಟನ್ 4(1)(ಬಿ)(X)]

| ಕ್ರ.ಸಂ      | ಕರ್ಣಾಟಕ ಅಧಿಕಾರಿ/ ಸಿಬ್ಬಂದಿಗಳ ವಿವರ (ಶ್ರೀಮತಿ/ಶ್ರೀಯತ) | ಪದನಾಮ   | ಮೂಲ ವೇತನ<br>(ರೂ.ಗಳಲ್ಲಿ) | ವೇತನ ಶ್ರೇಣಿ<br>(ರೂ.ಗಳಲ್ಲಿ) |
|-------------|---|---|-------------------------|----------------------------|
| ನಿರ್ದೇಶಕರು  |   |   |                         |                            |
| 1           | ಡಾ॥ ಆರ್. ಬಿ. ಖಾಂಡಗಾವೆ                             | ನಿರ್ದೇಶಕರು  | 157600.00               | 144200–218200              |
| ಆಡಳಿತ ವಿಭಾಗ |   |   |                         |                            |
| 1           | ಶ್ರೀ. ರಮೇಶ ಎಂ. ಹನಸಿ                               | ವ್ಯವಸ್ಥಾಪಕರು<br>ಹಾಗೂ ನಿರ್ದೇಶಕರ<br>ಅಪ್ತಾಯ್ದೆದರ್ಥ             | 45300.00                | 43100–83900                |
| 2           | ಶ್ರೀ. ಪಿ.ಪಿ ದಂಡಾವತಿ                               | ಲೆಕ್ಕಾಪತ್ರ<br>ವ್ಯವಸ್ಥಾಪಕರು<br>(ಗುತ್ತಿಗೆ ಆಧಾರದ<br>ಮೇರೆಗೆ)    | 25000.00                | –                          |
| 3           | ಶ್ರೀ. ಪರಗೋಡಾ ಎನ್. ಉಗಾರ                            | ಒಮ್ಮೆಪರಿಸೆತರು<br>ಸಹಾಯಕರು                                    | 28950.00                | 27650–52650                |
| 4           | ಶ್ರೀಮತಿ. ಎ. ಎಸ್. ಅಚ್ಚನಾ ಶೆಟ್ಟಿ                    | ಶೈಕ್ಷಣಿಕಾರರು  | 37900.00                | 30350–58250                |
| ಕೃಷಿ ವಿಭಾಗ  |   |   |                         |                            |
| 1           | ಶ್ರೀ ನಿಂಗಪ್ಪ ಆರ್. ಯಕ್ಕೇಲ್                         | ಮುಖ್ಯಸ್ಥರು, ಕೃಷಿ<br>ವಿಭಾಗ (ಗುತ್ತಿಗೆ<br>ಆಧಾರದ ಮೇರೆಗೆ)        | 134000.00               | –                          |
| 2           | ಶ್ರೀ. ರಾಚಪ್ಪ ಬಿ. ಸುತಗುಂಡಿ                         | ಸಹಾಯಕ<br>ಪ್ರಾಧ್ಯಾಪಕರು<br>(ಬೇಸಾಯಶಾಸ್ತ್ರ)                     | 63000.00                | 57700–182400               |
| 3           | ಡಾ॥ ಮಂಜುನಾಥ ಚೌರಾಜ್                                | ಸಹಾಯಕ<br>ಪ್ರಾಧ್ಯಾಪಕರು<br>(ಕೃಷಿ ಕೇಣಶಾಸ್ತ್ರ)                  | 75300.00                | 68900–205500               |
| 4           | ಶ್ರೀ. ಸಚಿನ ಸಿ. ಘಟಕಾಂಬಳೆ                           | ಕೆಬ್ಬಿ ಅಭಿವೃದ್ಧಿ<br>ವಿಸ್ತರಣಾ ಅಧಿಕಾರಿ/<br>ಫಾರ್ಮ<br>ಮ್ಯಾನೇಜರ್ | 56800.00                | 52650–97000                |
| 5           | ಶ್ರೀ. ಮಹೇಶ ವಿ. ಪಾಟೀಲ್                             | ಪ್ರಯೋಗಾಲಯ<br>ರಸಾಯನ ತಜ್ಜ್ಞರು                                 | 45300.00                | 43100–83900                |
| 6           | ಶ್ರೀ. ನಂದೇಪ್ಪ ಸೊಯ್ದೆವಂಶಿ                          | ಕ್ಷೇತ್ರ ಸಹಾಯಕರು   | 40900.00                | 40900–78200                |

## ಭಾಗ-11

ಸನ್ 2018-19ನೇ ಸಾಲಿನ ಖಚಿನ ವಿವರ

[ಸೆಕ್ಷನ್ 4(1)(ಬಿ)(xi)]

| ಕ್ರ.ಸಂ | ಲೆಕ್ಕೆ ಶೀರ್ಣಿಕೆ   | ಮೊತ್ತ(ರೂ.)    |
|--------|---|---------------|
| 1      | ಸಿಬ್ಬಂದಿ ವೇತನ ಹಾಗೂ ಸೇವಾ ಶುಲ್ಕ ವೆಚ್ಚ                                   | 1,65,44,514/- |
| 2      | ಕಟ್ಟಡಗಳ ದುರಸ್ತಿ ಮತ್ತು ನಿರ್ವಹಣೆ ಹಾಗೂ ಆಡಳಿತಾತ್ಮಕ ವೆಚ್ಚ                  | 36,48,584/-   |
| 3      | ಕಬ್ಬಿ ಬೆಳೆ ಮತ್ತು ಸಕ್ಕರೆ ಉದ್ದಿಮೆಗೆ ಸಂಬಂಧಿಸಿದ ಸಂಶೋಧನಾ & ಅಭಿವೃದ್ಧಿ ವೆಚ್ಚ | 20,46,215/-   |
| 4      | ಕೃಷಿ ಮತ್ತು ಸಕ್ಕರೆ ಉದ್ದಿಮೆಗೆ ಸಂಬಂಧಿಸಿದ ತರಬೇತಿ ಮತ್ತು ವಿಚಾರ ಸಂಕಿರಣ ವೆಚ್ಚ | 21,51,051/-   |
| ಒಟ್ಟು  |   | 2,43,90,364/- |

## ಭಾಗ-12

ಸಹಾಯಧನ ನೀಡುವ ಯೋಜನೆಗಳ ಅನುಸರಿಸಬೇಕಾದ ರೀತಿ ನಿಯಮಗಳು

[ಸೆಕ್ಷನ್ 4(1)(ಬಿ)(xii)]

| ಕ್ರ.ಸಂ                   | ಕಾರ್ಯಕ್ರಮದ ಹೆಸರು | ಸಹಾಯಧನ ವಿವರ | ಸಹಾಯಧನ ಮಂಜೂರಾತಿ ಅರ್ಹತೆ | ಸಹಾಯಧನ ಮಂಜೂರಾತಿ ಮಾಡುವ ಅಧಿಕಾರಿಯ ಹೆದ್ದಾರಿ |
|--------------------------|------------------|-------------|------------------------|---|
| ಕ್ಷಣಿಕೆಗೆ ಅನ್ವಯಿಸುವದಿಲ್ಲ |                  |             |                        |   |

## ಭಾಗ-13

ಅಧಿಕಾರದ ಸವಲತ್ತು ಅಥವಾ ಪರವಾನಿಗೆ ಪತ್ರ ಅಥವಾ ಅಧಿಕಾರ ಪತ್ರ ನೀಡಿರುವ ವಿವರಗಳು

[ಸೆಕ್ಷನ್ 4(1)(ಬಿ)(xiii)]

ಕಾರ್ಯಕ್ರಮದ ಹೆಸರು :

| ಕ್ರ.ಸಂ                   | ಸವಲತ್ತು ಪಡೆಯುವ ಸಂಸ್ಥೆಯ ಹೆಸರು ಮತ್ತು ವಿಳಾಸ | ಸಹಾಯಧನ ಸವಲತ್ತು ಮತ್ತು ಪ್ರಮಾಣ | ಮಂಜೂರಾತಿ ದಿನಾಂಕ | ಅಧಿಕಾರಿಯ ಹೆಸರು ಮತ್ತು ಹೆದ್ದಾರಿ |
|--------------------------|--|-----------------------------|-----------------|-------------------------------|
| ಕ್ಷಣಿಕೆಗೆ ಅನ್ವಯಿಸುವದಿಲ್ಲ |  |                             |                 |                               |

## ಭಾಗ-14

ಕರ್ನಾಟಕ ಮೂಲಕ ಲಭ್ಯವಿರುವ ಅಥವಾ ಹೊಂದಿರುವ ಮಾಹಿತಿಗಳು ಹಾಗೂ ಮಾಹಿತಿಯ ವಿವರಗಳು

[ಸೆಕ್ಷನ್ 4(1)(ಬಿ)(xiv)]

| ಕ್ರ.ಸಂ | ಎಲೆಕ್ಟ್ರಾನಿಕ್ ಮಾರ್ಚ್ಯಾಟ್ | ವೆಬ್‌ಸೈಟ್/ಫೋಲ್ ಲಭ್ಯತೆಯ ವಿವರಗಳು   | ಶೀಫೋಡ್   | ಅಧಿಕಾರಿಯ ಹದ್ದೆ ಮತ್ತು ವಿಳಾಸ  |
|--------|--------------------------|--|----------|---|
| 1      | Web based applications   | <a href="http://www.nijalingappasugar.com">www.nijalingappasugar.com</a> | Attached | ಪ್ರಾರ್ಥನೆ ಮತ್ತು ನಿರ್ದೇಶಕರ ಆಪ್ಲಿಕೇಷನ್‌ಗಳು, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ |

## ಭಾಗ-15

ಮಾಹಿತಿಯನ್ನು ಪಡೆಯುವುದಕ್ಕಾಗಿ ನಾಗರೀಕರಿಗೆ ದೋರೆಯಬಹುದಾದ ಅನುಕೂಲತೆಗಳ

ವಿವರಗಳು

[ಸೆಕ್ಷನ್ 4(1)(ಬಿ)(xv)]

| ಸವಲತ್ತು/ಸೌಲಭ್ಯ   | ಸೌಲಭ್ಯವಿರುವ (ಫೋಲ್/ಹೆಸರು ಆದ)                    | ನೀಡಲ್ಪಡುವ ಮಾಹಿತಿಗಳ ವಿವರ  |
|--|--|--|
| ಸಂಸ್ಥೆಯ ಗ್ರಂಥಾಲಯವು ಒಂದು ಮುಖ್ಯ ಕೇಂದ್ರವಾಗಿದ್ದು. ಸಂಸ್ಥೆಯ ಅಧಿಕಾರಿಗಳಲ್ಲದೆ, ಬಿ.ಎಸ್. (ಸಕ್ಕರೆ ಸಕ್ಕರೆ ವಿಜಾನ್ ಮತ್ತು ತಂತ್ರಜ್ಞಾನ) ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸಕ್ಕರೆ ಕಾರ್ಯಾನ್ವಯಿಕ ಸಿಬ್ಬಂದಿಗಳು, ಕಬ್ಬಿ ಬೆಳೆಗಾರರು ಹಾಗೂ ಕಬ್ಬಿ ಬೆಳೆ ಕುರಿತಂತೆ ಸಂಶೋಧನೆಯಲ್ಲಿರುವ ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳುತ್ತಾರೆ. | ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಗ್ರಂಥಾಲಯ ಬೆಳಗಾವಿ | ಮಾರ್ಗಸೂಚಿ ಮುಸ್ತಕ ನಿಯತಕಾಲಿಕಗಳ ವಿಂಗಡಣೆ, ಸಂಬಂಧಿಸಿದ ಸೇವೆ ಮೊಸ ಮುಸ್ತಕಗಳ ಖರೀದಿ ನಿಯತಕಾಲಿಕಗಳ ಚಂದಾದಾರರಾಗುವಿಕೆ, ಮುಸ್ತಕಗಳನ್ನು ವಿತರಿಸುವುದು ಹಾಗೂ ಹಿಂದಕ್ಕೆ ಪಡೆಯುವುದು ಮತ್ತು ವರದಿಗಳನ್ನು ಪ್ರಕಟಿಸುವುದು ಇವುಗಳು ಗ್ರಂಥಾಲಯದ ಇತರೆ ಚಟುವಟಿಕೆಗಳು ಆಗಿರುತ್ತವೆ ಇವುಗಳಿಗೆ ಸಂಬಂಧಿಸಿದ ಮಾಹಿತಿಗಳು. |

## ಭಾಗ-16

**ಸಾರ್ವಜನಿಕ ಮಾಹಿತಿ ನೀಡುವ (ಸಂಪರ್ಕ) ಅಧಿಕಾರಿಗಳ ಹೆಸರುಗಳು, ಹುದ್ದೆ ಮತ್ತು ಇತರೆ ವಿವರಗಳು**

[ಸೆಕ್ಷನ್ 4(1)(ಬಿ)(xvi)]

**ಸಾರ್ವಜನಿಕ ಮಾಹಿತಿ ಅಧಿಕಾರಿ :**

| ಕ್ರ.ಸಂ | ಕಫೇರಿಯ ಹೆಸರು  | ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು ಮತ್ತು ಹುದ್ದೆ  | ಕಫೇರಿ/ನಿವಾಸದ ದೂರವಾಣಿ ಸಂಖ್ಯೆ/ಫೋನ್ | ಇಮೇಲ್ ಪಡಿ  |
|--------|---|---|----------------------------------|--|
| 1      | ಎಸ್.ನಿಜಲಿಂಗಪ್ಪ<br>ಸಕ್ಕರೆ ಸಂಸ್ಥೆ,<br>ಸಿಟಿವ್ಯಾ ನಂ<br>4125/1ಬಿ,<br>ಗಣೇಶಪೂರ ರಸ್ತೆ,<br>ಲಕ್ಷ್ಮೀಪೇಟ್,<br>ಬೆಳಗಾವಿ-590 009 | ಶ್ರೀ. ರಮೇಶ ಹನಸಿ,<br>ವ್ಯವಸಾಯಕರು ಮತ್ತು<br>ನಿದೇಶಕರ<br>ಅಪ್ತಾಯ್ದಾದಶಿರ್ಗಳು,<br>ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ,<br>ಬೆಳಗಾವಿ | 0831-2472464                     | <a href="mailto:snsibgm@yahoo.com">snsibgm@yahoo.com</a> |

**ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ**

| ಕ್ರ.ಸಂ | ಕಫೇರಿಯ ಹೆಸರು  | ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು ಮತ್ತು ಹುದ್ದೆ  | ಕಫೇರಿ/ನಿವಾಸದ ದೂರವಾಣಿ ಸಂಖ್ಯೆ/ಫೋನ್ | ಇಮೇಲ್ ಪಡಿ  |
|--------|---|---|----------------------------------|--|
| 1      | ಎಸ್.ನಿಜಲಿಂಗಪ್ಪ<br>ಸಕ್ಕರೆ ಸಂಸ್ಥೆ,<br>ಸಿಟಿವ್ಯಾ ನಂ<br>4125/1ಬಿ,<br>ಗಣೇಶಪೂರ ರಸ್ತೆ,<br>ಲಕ್ಷ್ಮೀಪೇಟ್,<br>ಬೆಳಗಾವಿ-590 009 | ಶ್ರೀ. ಪರಗೌಡಾ ಎನ್. ಉಗಾರ,<br>ಬಹುಪರಿಣಿತ ಸಹಾಯಕರು,<br>ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ,<br>ಬೆಳಗಾವಿ | 0831-2472464                     | <a href="mailto:snsibgm@yahoo.com">snsibgm@yahoo.com</a> |

**ಮೇಲ್ನವೆ ಪ್ರಾಧಿಕಾರಿ**

| ಕ್ರ.ಸಂ | ಕಫೇರಿಯ ಹೆಸರು  | ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು ಮತ್ತು ಹುದ್ದೆ                                 | ಕಫೇರಿ/ನಿವಾಸದ ದೂರವಾಣಿ ಸಂಖ್ಯೆ/ಫೋನ್ | ಇಮೇಲ್ ಪಡಿ  |
|--------|---|--|----------------------------------|--|
| 1      | ಎಸ್.ನಿಜಲಿಂಗಪ್ಪ<br>ಸಕ್ಕರೆ ಸಂಸ್ಥೆ,<br>ಸಿಟಿವ್ಯಾ ನಂ<br>4125/1ಬಿ,<br>ಗಣೇಶಪೂರ ರಸ್ತೆ,<br>ಲಕ್ಷ್ಮೀಪೇಟ್,<br>ಬೆಳಗಾವಿ-590 009 | ಡಾ॥ ಆರ್. ಬಿ. ಶಾಂಡಗಾವೆ,<br>ನಿದೇಶಕರು, ಎಸ್.ನಿಜಲಿಂಗಪ್ಪ<br>ಸಕ್ಕರೆ ಸಂಸ್ಥೆ, ಬೆಳಗಾವಿ | 0831-2472464                     | <a href="mailto:snsibgm@yahoo.com">snsibgm@yahoo.com</a> |

ಭಾಗ-17

ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವ ಬೇರೆ ಮಾಹಿತಿಗಳು

[ಸೆಕ್ಷನ್ 4(1)(ಬಿ)(xvii)]

- ಇತರೆ ಯಾವುದೇ ಮಾಹಿತಿಗಳು ಇರುವುದಿಲ್ಲ -